

UNIVERSAL
LIBRARY

OU 198960

UNIVERSAL
LIBRARY

19880360

ಶ್ರೀ ಕೇಶವಾಚಲ ಗ್ರಂಥಮಾಲೆ, ಅನಂದವನ



ಮಣಿ.



ಕೆ. ಸಂಜುಂಡರಾಜ್



ಶ್ರೀಶೇಷಾಚಲ ಪ್ರಸಾರ
ಶ್ರೀಶೇಷಾಚಲ ಪ್ರೆಸ್ಸುಗ್ರಂಥಮಾಲೆ,

ಪೊ. ಅನಂದವನ, ಜಿ. ಧಾರವಾಡ.

ಶ್ರೀ ಶೇಷಾಚಲ ಪ್ರೆಸ್ಸು ಗ್ರಂಥಮಾಲಾ.

ಪೊ. ಅನಂದವನ, ಜಿ. ಧಾರವಾಡ.

SHRI SHESHACHAL PRESS & GRANTHAMALA,

POST. ANANDVAN, DIST DHARWAR

ಮಂಜು

ಲೇಖಕ:

ಕೆ. ನಂಜುಂಡರಾವ್

ಸಾವಗಡ.

1937

೬ ಆಣೆ

MANOHARA GRANTHA BHANDAR
DHARWAR.

ಪ್ರಕಾಶಕ

ಭಿ. ಪ. ಕಾಳೆ,

ಶ್ರೀ ಶೇಷಾಚಲ ಗ್ರಂಥಮಾಲಾ,

Checked 1965


Checked 1965

[೧ನೇ ಮುದ್ರಣ]

ಇದನ್ನು ಭಿ. ಪ. ಕಾಳೆ ಇವರು ಆನಂದವನ-ಆಗಡಿ

ಯೊಳಗಿನ ತಮ್ಮ ಶ್ರೀ ಶೇಷಾಚಲ ಪ್ರಿಂಟಿಂಗ್

ಪ್ಲೆಸಿಸ್ ನಲ್ಲಿ ಮುದ್ರಿಸಿದರು.



ಈ ಕಾದಂಬರಿಯ ಹೆಸರನ್ನು ಕೇಳಿದೊಡನೆಯೇ ವಾಚಕ ಮಹಾಶಯರು, “ಇದು ಯಾವ ಮಣಿ? ಕರಿ ಮಣಿಯೇ? ಕೆಂಪು ಮಣಿಯೇ? ನೀಲ ಮಣಿಯೇ?” ಎಂದು ಮುಂತಾದ್ದಾಗಿ ತರ್ಕಿಸಿ ಕೊಳ್ಳಬಹುದು.

ಇದು ಊಹೆಗೆ ಬಾರದೆ ಮನಸ್ಸಿಗೆ ನಿಲುಕದೆ-ಇರುವ ಯಾವ ಮಣಿಯೂ-ತಿಗಿರದೆ, ಸ್ತ್ರಿಯನು ತನ್ನ ಪ್ರಿಯಳ ಉದಾರ-ಸಹನ-ಸದ್ಗುಣಗಳಿಗಾಗಿ ಕೊಟ್ಟ ಮಮತೆಯ ಭಳುವಳಿ. ಹೆಸರಿಗಿಂತಲೂ ಗುಣವೇ ಶ್ರೇಷ್ಠವಾದುದೆಂದೂ, ಓದುಗರ ಮನದಲ್ಲಿ ಸದ್ಗುಣಸಾರವಾದ “ಮಣಿ”ಯ ವಿವರಣೆಯು ಅಳಿಯದೆ ಸ್ಥಿರವಾಗಿ ಮೂಡಬೇಕೆಂದೂ ಸಂಕಲ್ಪಿಸಿ, ಇದಕ್ಕೆ ಆ ಹೆಸರು ಇಡಲಾಗಿದೆ.

ಕೇವಲ ನೀಚ ಜಾತಿಯಲ್ಲಿ ಉತ್ಪನ್ನರಾದರೂ ಸುಗುಣರಾಗಿ ಯೂ, ಶ್ರೇಷ್ಠ ಕುಲದಲ್ಲೇ ಜನಿಸಿದರೂ ನೀಚರಾಗಿಯೂ ಇರುವವರು ಆಗಾಗ ನಮಗೆ ಕಾಣುತ್ತಲೇ ಇರುತ್ತಾರೆ. ಆದುದರಿಂದ “ಗುಣ ವೆಂಬುದು ಮತಗಳನ್ನು ಆಶ್ರಯಿಸಿರುವುದಿಲ್ಲ.” ಎಂದ ಮೇಲೆ, ಗುಣ ಪ್ರಾಧಾನ್ಯವೇ ವಿನಿ ಜಾತಿ, ಮತ ಇತ್ಯಾದಿಗಳು ಪ್ರಾಧಾನ್ಯವಲ್ಲ ವೆಂಬುದನ್ನು ತೋರಿಸಲು ಚಿತ್ರಿಸಿರುವ ವಿಷಯದ ಸಾರಾಂಶವೇ ಈ ಕಾದಂಬರೀಸ್ವರೂಪವು.

ವಾಚಕರೂ ಸಹ ಗುಣೈಕ ಪಕ್ಷಪಾತಿಗಳಾಗಿ ಕಥಾಭಾಗದಲ್ಲಿನ ಸುಗುಣವನ್ನೇ ಗ್ರಹಣಮಾಡಿಕೊಂಡಲ್ಲಿ, ಗ್ರಂಥಕರ್ತನು ತನ್ನ ಶ್ರಮವು ಸಾರ್ಥಕವಾಯಿತೆಂದು ನಂಬುತ್ತಾನೆ. ಇತಿ

ಧಾತುನಾಮ ಸಂವತ್ಸರದ }
 ನಿಜ ಭಾದ್ರಪದ ಶುದ್ಧ }
 ವಿನಾಯಕ ಚತುರ್ಥಿ }

ಕೆ. ನಂಜುಂಡರಾವ್,
 ಸಾವಗಡ
 19-9-36

ಪ್ರಕಾಶಕನ ಎರಡು ಮಾತುಗಳು.

ಈ ಪುಟ್ಟ ಕಾದಂಬರಿಯನ್ನು ಪಾವುಗಡದ ಶ್ರೀಮಾನ್ ಶಾನು ಭೋಗ ಕೆ. ನಂಜುಂಡರಾಯರು ಬರೆದಿರುವರು. ಈ ಲೇಖಕರು ಮೈಸೂರು ಮಂಗಳೂರು ಕಡೆಗೆ ಪ್ರಕಟವಾಗುತ್ತಿರುವ ಹಲವು ಕನ್ನಡ ಪತ್ರ-ಪತ್ರಿಕೆಗಳಲ್ಲಿ ಆಗಾಗ ತಮ್ಮ ಉತ್ತಮ ಲೇಖನಗಳನ್ನು ಪ್ರಕಟಿಸಿ, ವಾಚ್ಯ ಸೇವೆಯನ್ನು ಬಹು ಆಸ್ಥೆಯಿಂದ ಮಾಡುತ್ತಿರುವರು.

ನಮ್ಮ ಗ್ರಂಥಮಾಲೆಯ ವಾಚಕರಿಗೆ ಇವರ ಈ ಕೃತಿಯ ರುಚಿಸಬಹುದೆಂದು ಬಗೆದು, ನಾವು ಇದನ್ನು ಪ್ರಕಟಿಸಿರುವೆವು; ಹಾಗೂ ಇನ್ನು ಮುಂದಾದರೂ ಇವರ ಐತಿಹಾಸಿಕ-ಸಾಮಾಜಿಕ ಕೃತಿಗಳನ್ನು ನಮ್ಮ ವಾಚಕರ ಮುಂದಿಡಬೇಕೆಂದು ಯೋಚಿಸಿರುವೆವು. ಯಾವುದಕ್ಕೂ ಕನ್ನಡ ಉದಾರ ವಾಚಕರ ಸಹಾನುಭೂತಿಯೇ ಮುಖ್ಯ ಕಾರಣವಾಗಿದೆ. ಅದನ್ನು ಒದಗಿಸುವ ಸದ್ಯದ್ಧಿಯನ್ನು ವಾಚಕವೃಂದಕ್ಕೂ, ಉತ್ತಮ ಲೇಖನಗಳನ್ನು ಪೇಶಮಪೂರ್ವಕವಾಗಿ ಲೇಖಿಸಿಕೊಡುವ ಜಾಣ್ಮೆಯನ್ನು ಲೇಖಕರಿಗೂ ದಯಪಾಲಿಸಲೆಂದು ಶ್ರೀ ಸದ್ಗುರುವನ್ನು ಕುರಿತು ಪ್ರಾರ್ಥಿಸುವೆವು.

ಆನಂದವನ, 18-1-1937

—ಪ್ರಕಾಶಕ.





ಮಂಟಿ.

[೧]



ಪವೊಂದು ಕವೆ ಸ್ವಚ್ಛಕಾಂತಿಯಿಂದ ಉರಿಯುತ್ತಿದ್ದಿತು. ಆ ಮನೆಯಲ್ಲಿ ಸಶ್ಯಬ್ದವು ಮೂರ್ತಿಮತ್ತಾಗಿದ್ದಿತು. ರೋಗಿಯೋರ್ವನು ನರಳುತ್ತಾ ಹಾಸಿಗೆಯ ಮೇಲೆ ಬಿದ್ದಿದ್ದನು. ಕಂಠದವರೆಗೂ ಹೊದಿಸಿದ್ದ ಬಟ್ಟೆಯ ಮರೆಯಲ್ಲಿ ಆತನ ಅಂಗಾಂಗಗಳೆಲ್ಲವೂ ಮುಚ್ಚಲ್ಪಟ್ಟಿದ್ದವು. ಆತನ ಮುಖವು ಶುಷ್ಕವಾಗಿ, ಕಾಂತಿವಿಹೀನವಾಗಿದ್ದಿತು. ಒಮ್ಮೊಮ್ಮೆ ಆತನು ಕಣ್ಣುಗಳನ್ನು ಮುಚ್ಚುತ್ತಲೂ ತೆರೆಯುತ್ತಲೂ, ಹೆಚ್ಚು ಆಯಾಸವುಂಟಾದಾಗ, ಅತಿ ಕಷ್ಟದಿಂದ ಹಲ್ಲುಗಳನ್ನು ಬಿಗಿಹಿಡಿಯುತ್ತಲೂ, ಬಹಳ ವೇದನೆಯನ್ನನುಭವಿಸುತ್ತಿದ್ದನು.

ಆತನ ಸವಿೂಪದಲ್ಲಿ ಓರ್ವ ಬಾಲೆಯು ಅನಿಮಿಷ ನಯನೆಯಾಗಿ, ರೋಗಿಯ ಮುಖವನ್ನು ನೋಡುತ್ತಿದ್ದಳು. ರೋಗಿಯು ಹೆಚ್ಚು ಸಂಕಟವನ್ನನುಭವಿಸುವಾಗ ಆಕೆಯ ಕಣ್ಣಿನಿಂದ ಬಿಸಿ ನೀರಿನ ಕೆಲ ತೊಟ್ಟುಗಳು ಹೊರಗುರುಳಿ ಬರುತ್ತಿದ್ದವು.

ಮತ್ತೊಂದು ಕಡೆ ಚಾಪೆಯ ಮೇಲೆ ಸುಮಾರು ನಲವತ್ತು ವಯಸ್ಸಿನ ಪುರುಷನೊಬ್ಬನು ಕುಳಿತಿದ್ದನು. ಆತನು ಒಮ್ಮೆ ಯೋಚಿಸುತ್ತಲೂ, ಒಮ್ಮೆ ನಿಟ್ಟುಸಿರು ಬಿಡುತ್ತಲೂ, ಒಮ್ಮೆ ಹುಬ್ಬುಗಳನ್ನು ಸಂಕುಚಿತ ಮಾಡಿ ತಲೆಜಾಗಿಲ ಕಡೆ ನೋಡುತ್ತಲೂ ಇದ್ದನು.

ಆಗ ಮನೆಯ ಮುಂದಿನ ಆಳು ಒಳಕ್ಕೋಡಿ ಬಂದು:—
 “ವೈದ್ಯರು ಬಂದರು,” ಎಂದು ಹೇಳಿದನು. ರೋಗಿಯ ಬಳಿ ಇದ್ದ ಹುಡುಗಿಯು ಸ್ವಲ್ಪ ದೂರ ಸರಿಮು ನಿಂತಳು. ಪುರುಷನು ಹಾಗೆಯೇ ಎದ್ದು ನಿಂತನು. ಮರುಕ್ಷಣದಲ್ಲಿಯೇ ಸೀಸೆಯನ್ನು ಹಿಡಿದಿದ್ದ ವೈದ್ಯನು ಪ್ರವೇಶ ಮಾಡಿದನು. ಪುರುಷನು ಆತನಿಗೆ ಸ್ವಾಗತವಿತ್ತು ಸತ್ಕರಿಸುತ್ತಾ: “ಏನು, ಈ ದಿನ ಬಹಳ ಹೊತ್ತು ಮಾಡೋಣವಾಯಿತು?” ಎಂದು ಕೇಳಿದನು.

ವೈದ್ಯ:—ಔಷಧಿಗಳನ್ನು ತಯಾರಿಸಬೇಕಾದರೆ ಕಾಲ ವಿಳಂಬವಾಯಿತು. ಅದಿರಲಿ. ಹೇಗಿದೆ?

ಪುರುಷ:—“ಒಂದು ಗಂಟೆಯ ಹಿಂದೆ ಮುಖವನ್ನೊಮ್ಮೆ ವಿಕಾರ ಮಾಡಿ, ಏನೋ ಒಂದು ಕೀರಲು ಧ್ವನಿಯಿಂದ ಕೂಗಿ ಕೊಂಡರು. ತಾವು ಪರೀಕ್ಷಿಸಿದರೆ ಗೊತ್ತಾಗುವದಿಲ್ಲವೇ?”

ವೈದ್ಯ:—“ಹುಂ.....”

ಪುರುಷ:—ಏನು ಬಾಯಿಲೆ, ಸ್ವಾಮಿ, ಇದು?

ವೈದ್ಯ:—ಏನಯ್ಯಾ, ನಿನಗೆಷ್ಟು ಧೈರ್ಯಹೇಳಿದರೂ ದಿನ ದಿನವೂ ಹೀಗೆ ಕೇಳುತ್ತಿರುವೆ? ಇದು ಯಾವುದೇ ಇರಲಿ, ಸದ್ಯದಲ್ಲಿ ಪಿತ್ತವು ಹೆಚ್ಚಿ ವಿಕಾರಕ್ಕೆಟ್ಟಿದೆ.

ಹೀಗೆಂದು ಹೇಳಿ, ವೈದ್ಯನು ರೋಗಿಯ ಸಮೀಪದಲ್ಲಿ

ಬಂದು ಕುಳಿತು, ನಾಡಿಯನ್ನು ನೋಡಿ, ತಲೆಯನ್ನು ತೂಗಿ ಸುತ್ತಾ ಪುರುಷನ ಕಡೆ ಮುಖ ತಿರುವಿ: “ನೋಡಿದೆಯಾ, ಬೆಳಗಿನ ನನ್ನ ಔಷಧಿಯು ಶರೀರದೊಳಗೆ ಎಷ್ಟು ಕೆಲಸ ಮಾಡಿದೆ!” ಎಂದನು.

ಪುರುಷ:--“ಮುಖ್ಯವಾಗಿ ತಮ್ಮ ಅನುಗ್ರಹವೇ.”

ವೈದ್ಯ:--“ಎಲ್ಲಾ ಈಶ್ವರನದು! ನಮ್ಮ ದೇನಿದೆಯ್ಯಾ? ಆಗಲಿ. ನಾಳೆಯ ದಿನಕ್ಕೆ ಬೇರೆ ಕೆಲವು ಔಷಧಿಗಳನ್ನು ತಯಾರಿಸ ಬೇಕಾಗಿರುವದಲ್ಲಾ?”

ಪುರುಷ:--ಅದಕ್ಕೇನಾಗಬೇಕು?

ವೈದ್ಯ:--ಸದ್ಯಕ್ಕೆ ಅದರ ಸಾಮಾನುಗಳ ವೆಚ್ಚವು ಇಷ್ಟ ತ್ತೈದು ರೂಪಾಯಿಗಳು ಮಾತ್ರವಾಗುತ್ತದೆ.

ಆಗ ಪುರುಷನು ಕೊಂಚ ಯೋಚಿಸಿ, ಅನಂತರ “ಉಂ ಆಗಲಿ,” ಎಂದು ಹೇಳುತ್ತಾ ಕಿಸೆಯಿಂದ ಹಣವನ್ನು ತೆಗೆದು ಕೊಟ್ಟನು. ವೈದ್ಯನು ಹಸನ್ನು ಖನಾಗಿ: “ತಾವೇನೂ ಯೋಚಿಸ ಬೇಡಿ. ಈ ಶೀಸೆಗಳಲ್ಲಿನ ಔಷಧವನ್ನು ಯಾವುಕ್ಕೊಂದು ಸಲ ದಂತೆ ಕುಡಿಸುತ್ತಿರಿ. ಐದು ದಿನಗಳನ್ನುವುದರಲ್ಲಿ ಇವರೆದ್ದು ಓಡಾಡುವಂತೆ ಮಾಡದಿದ್ದರೆ, ನನ್ನನ್ನು ವೈದ್ಯನೆಂದು ಕರೆಯ ಬೇಡಿ.”

ಪುರುಷ:--“ಎಲ್ಲವೂ ತಮಗೇ ಸೇರಿದ್ದು.”

ವೈದ್ಯ:--ಆಗಲಿ, ದೇವರಿದ್ದಾನೆ. ನಾನಿನ್ನು ಬರುವೆನು. ಹೀಗೆಂದು ಹೇಳಿ ವೈದ್ಯಮಹಾಶಯನು ಹೊರಟು ಹೋದನು. ಆ ಪ್ರದೇಶವು ಮತ್ತೆ ಮೌನವನ್ನಾಶ್ರಯಿಸಿತು. ಕೊಂಚ ಹೊತ್ತು ಹಾಗಿದ್ದ ಬಳಿಕ ಹುಡುಗಿಯು ರೋಗಿಯ ಸಮೀಪಕ್ಕೆ

ಬಂದು ಕುಳಿತು, ಮೊದಲಿನಂತೆ ರೋಗಿಯ ಮುಖವನ್ನು ನೋಡಹತ್ತಿದಳು. ಆಗ ರೋಗಿಯು ಕಣ್ಣುಗಳನ್ನು ಪ್ರಯತ್ನ ಪೂರ್ವಕವಾಗಿ ಅರಳಿಸಿ, ಹುಡುಗಿಯನ್ನು ನೋಡಿದನು. ಆ ತೇಜೋವಿಹೀನವಾದ ನಯನಗಳು ಅಶ್ರುಗಳಿಂದ ಒದ್ದೆಯಾಗಿ ಮತ್ತಷ್ಟು ಕಾಂತಿವಿಹೀನವಾಗಿ ತೋರಿತು. ಮಳೆ ಬಂದು ನಿಂತ ಮೇಲೆ ವ್ಯಕ್ತವತ್ರಗಳಲ್ಲಿನ ನೀರು, ಮಾರುತನ ಹೊಡೆತಕ್ಕೆ ಹೇಗೆ ಕೆಳಕ್ಕುರುಳುವುದೋ, ಹಾಗೆ ತನ್ನ ಸಂಕಟವನ್ನೆಲ್ಲಾ ನುಂಗಿ ಕೊಂಡು ಒಳಗೇ ಅಡಗಿಸಿಕೊಂಡಿದ್ದ ಆ ಬಾಲೆಯ ಕಣ್ಣುಗಳೊಳಗಿನ ಅಶ್ರುವಾರಿಯು, ರೋಗಿಯ ದೀನದೃಷ್ಟಿಯ ಹೊಡೆತದಿಂದ ದರದರನೆ ಕೆಳಕ್ಕುರುಳಿ ಹೋಯಿತು! ರೋಗಿಯು ನಾಲಿಗೆಯನ್ನು ಮುಂದಕ್ಕೆ ಚಾಚಿ ತುಟಿಗಳನ್ನು ಸವರುತ್ತಾ ಏನೋ ಇಚ್ಛಿಸುವನಂತೆ ಕಂಡನು. ಹುಡುಗಿಯು ಕೂಡಲೆ ಅದರ ಇಂಗಿತವನ್ನರಿತು, ಉದ್ಧರಣೆಯಿಂದ ಉದಕವನ್ನು ತೆಗೆದು ರೋಗಿಯ ಬಾಯಲ್ಲಿ ಹಾಕಿದಳು. ರೋಗಿಯು ಕೊಂಚ ಸಮಾಧಾನ ಸ್ಥಿತಿಯಿಂದ ಚೇತರಿಸಿಕೊಂಡವನಂತೆ ಕಂಡನು. ಅನಂತರ ಆತನು: 'ಪುಟ್ಟೋ....' ಎಂದು ಹೇಳಿ ಸುಮ್ಮನಾದನು. ಹುಡುಗಿಯು 'ಅಪ್ಪಾ' ಎಂದಳು ಮೃದುವಾಗಿ.

ರೋಗಿ:—“ಪುಟ್ಟೋ, ನಾನಿನ್ನು.....ಬಹು ಕಾಲ.....ಬದುಕುವ ಹಾಗಿಲ್ಲ. ಬಹಳ....ಬಾ....ಯಾ....” ಎಂದು ಹೇಳಿ ಸುಮ್ಮನಾದನು.

ಹುಡುಗಿಯು ಭಯಕಂಪಿತಳಾಗಿ ದುಃಖಿಸುತ್ತಾ ಉದ್ಧರಣೆಯಿಂದ ಉದಕವನ್ನು ತುಂಬ ಹಾಕುತ್ತಿದ್ದಳು. ಪುರುಷನಾಗಲೀ ರೋಗಿಯ ಸಮೀಪಕ್ಕೆ ಬಂದು:—“ನೀವು ಮಾತನಾಡಿದರೆ

ಆಯಾಸವಾಗುವದು. ಗುಣವಾದನಂತರ ಇಚ್ಛಾನುಸಾರ ಮಾತನಾಡಬಹುದು. ವೈದ್ಯರು ಈಗ ಬಂದು ಹೇಳಿ ಹೋದದ್ದು ತಮಗೂ ಗೊತ್ತಿರಬಹುದು.” ಎಂದು ಹೇಳಿದನು. ಅದಕ್ಕೆ ರೋಗಿಯು: “ಶ್ರೀಧರಾ, ಆ ಹಾಳು ಔಷಧವನ್ನು ಬೇಡವೆಂದರೂ ಬಲವಂತ ಮಾಡಿ ಕುಡಿಸುವೆ. ಇದು ಔಷಧದಿಂದ ಗುಣವಾಗುವ ಖಾಯಿಲೆಯಲ್ಲ. ನಾನು ಹೇಳಿದರೆ ನೀನು ಕೇಳುವಂತಿಲ್ಲ. ಹುಂ....ವಾಹ....”

ಮತ್ತೆ ಹುಡುಗಿಯು ನೀರು ಹಾಕಿದಳು. ರೋಗಿಯು ಮಾತನಾಡತೊಡಗಿದನು: “ಶ್ರೀಧರ, ನನ್ನ ಕಡೆಯ ಮಾತನ್ನು ನಡೆಯಿಸಿ ಕೊಡುವೆಯಾ?”

ಶ್ರೀಧರ:—ನನ್ನ ಮಾತಿನಲ್ಲಿ ವಿಶ್ವಾಸವಿಡಿ. ತಮಗೇನು ಬೇಕೋ ತಿಳಿಸಿ.

ರೋಗಿಯಾಗ ಹುಡುಗಿಯ ಕಡೆ ನೋಡಿ: ‘ಪುಟ್ಟೂ, ನಿನ್ನ ಕೈಯನ್ನು ನನ್ನ ಎದೆಯ ಮೇಲಿಡುವಿಯಾ?’ ಎಂದನು. ಹುಡುಗಿಯು ಹಾಗೆ ಮಾಡಿದಳು. ರೋಗಿಯು ತನ್ನ ಕೈಯಿಂದಲವಳ ಕೈಯನ್ನು ಸವರುತ್ತಾ: “ಶ್ರೀಧರಾ, ನಿನ್ನ ಕೈಯನ್ನು ನನ್ನ ಹಸ್ತದ ಮೇಲಿಡು,” ಎಂದು ಹೇಳಿದನು. ಆತನೂ ಹಾಗೆಯೇ ಮಾಡಿದನು. ರೋಗಿಯು ಹೇಳತೊಡಗಿದನು: “ನಾನು ಹೇಳುವುದನ್ನು ಕೇಳಿ ಇಬ್ಬರೂ ಭಯವಾಗಲಿ, ಆಶ್ಚರ್ಯವಾಗಲಿ ಪಡಬೇಕಾಗಿಲ್ಲ.” ಇಬ್ಬರೂ ಸುಮ್ಮನಿದ್ದರು. ರೋಗಿಯು ಹೇಳತೊಡಗಿದನು: “ನಾನಿನ್ನು ಬಹಳ ಕಾಲವಿರಲಾರೆ. ವೈದ್ಯನು ಹಣದಾಶೆಗಾಗಿ ಹೇಳುವುದನ್ನು ನಿಜವೆಂದು ನೀವು ತಿಳಿಯುತ್ತೀರಿ. ಇರಲಿ. ಶ್ರೀಧರ, ನಾನು ನಿನ್ನನ್ನು ಕೇಳಿಕೊಳ್ಳುವುದೊಂದುಂಟು. ಅದನ್ನು

ನೀನು ನಡೆಯಿಸಿಕೊಡುವಿಯೆಂದು ಅಭಯವಿತ್ತರ, ನಾನು ಸುಖದಿಂದ ಪ್ರಾಣಬಿಡುವೆನು.

ಶ್ರೀಧರ:—“ಆಗಲಿ. ಏನನ್ನು ಹೇಳುವಿರೋ, ಮರೆಮಾಚದೆ ಹೇಳಿ.”

ರೋಗಿಯು ಹೇಳತೊಡಗಿದನು: “ಕುಮುದೆಯು ಅನಾಥ ಹುಡುಗಿ. ಇವಳನ್ನು ಕಾಪಾಡುವ ಭಾರವು ನಿನ್ನದು....” ನಡುವೆ ಶ್ರೀಧರನು ಬಾಯಿ ಹಾಕಿ: “ಇಷ್ಟು ತಾನೆ! ನೀವು ಹೇಳಿದರೂ ಹೇಳದಿದ್ದರೂ ನಾನವಳನ್ನು ಕೈ ಬಿಡುವೆನೆ?” ಅದಕ್ಕೆ ರೋಗಿಯು “ಅಷ್ಟೇ ಅಲ್ಲ. ಇನ್ನೂ ಹೇಳತಕ್ಕದ್ದಿದೆ. ದಾಹ....” ಎಂದು ಸುಮ್ಮನಾದನು. ಹುಚುಗಿಯು ನೀರನ್ನು ಹಾಕಿದಳು. ಶ್ರೀಧರನು: “ಮತ್ತೇನು ಹೇಳಿ?” ಎಂದನು. ರೋಗಿಯು ಹೇಳತೊಡಗಿದನು: “ನನ್ನ ಮರಣಾನಂತರ ಅಳಿಯನೆಲ್ಲಿದ್ದರೂ ಹುಡುಕಿಸಿ ಇವಳನ್ನವನಿಗೊಪ್ಪಿಸಿ ಆಸ್ತಿಯನ್ನವರಿಬ್ಬರ ವಶಪಡಿಸುವ ಭಾರವು ನಿನ್ನದು. ಅಳಿಯನು ಸಿಗುವವರೆಗೂ ಆಸ್ತಿಯನ್ನು ಪೋಲು ಮಾಡದಂತೆ ನಿನ್ನ ಧೀನದಲ್ಲಿಯೇ ಇಟ್ಟುಕೊಂಡಿರತಕ್ಕದ್ದು; ಅಲ್ಲದೆ ಅದರ ವಿಷಯವಾಗಿ ನಾನಾಗಲೇ ವಿಲ್ಲ ಬರೆದಿದ್ದೇನೆ. ದಾಹ..”

ಹುಡುಗಿಯು ಮತ್ತೆ ನೀರು ಹಾಕಿದಳು. ರೋಗಿಯು ಹೇಳತೊಡಗಿದನು: “ಮಗಳು ಪ್ರಾಪ್ತ ವಯಸ್ಕಳಾಗುವ ಹೊತ್ತಿಗೆ ಯಾವತ್ತೂ ಆಸ್ತಿಯು ಅವಳಿಗೆ ಸಲ್ಲುವಂತೆಯೂ, ಅವರಿಗೂ ಅವಳು ನಿನ್ನ ಪೋಷಣೆಯಲ್ಲಿರಬೇಕೆಂದೂ ಮುಂತಾದಾಗಿ ಬರೆದಿದ್ದೇನೆ. ಅದರಂತೆ ನೀನು ಒಪ್ಪಿ ನನಗಭಯವನ್ನು ಕೊಡುವಿಯಾ?” ಎಂದು ಹೇಳಿ ಸುಮ್ಮನಾಗಿ, ಶ್ರೀಧರನ ಮುಖವನ್ನೇ ನೋಡಹತ್ತಿದನು.

ಆಗ ಶ್ರೀಧರನು ರೋಗಿಯ ಹಸ್ತದ ಮೇಲೆ ತನ್ನ ಹಸ್ತವನ್ನಿಟ್ಟು: “ದೇವರ ಸಾಕ್ಷ್ಯವಾಗಿಯೂ ಮತ್ತು ತಮ್ಮ ಸಾಕ್ಷ್ಯವಾಗಿಯೂ ನಾನು ಪ್ರಮಾಣ ಮಾಡಿ ಹೇಳುತ್ತೇನೆ. ತಮ್ಮ ಅನುಮತಿಯಂತೆ ನಾನು ನಡೆದು ನಿಮ್ಮ ಮಗಳ ಕಲ್ಯಾಣವನ್ನು ಮಾಡುವೆನು. ತಾವು ಮನಸ್ಸಿನ ಶಂಕೆಯಿಂದ ಒರಾಕಾಗಬಹುದು,” ಎಂದು ಹೇಳಿದನು. ಆಗ ರೋಗಿಯು ಮುಖದಲ್ಲಿ ಕೊಂಚ ಸಂತೋಷಚಿಹ್ನೆಯು ತೋರಿದಂತಾದರೂ, ಅದು ಹೆಚ್ಚು ಯೋಚಿಸಲಿಲ್ಲ. ಶ್ರೀಧರನು:—“ನೀವು ಯಾವದೊಂದು ಕೊರತೆಯನ್ನೂ ಮನಸ್ಸಿನಲ್ಲಿ ತರಬೇಡಿ. ದೇವರನ್ನು ಸ್ಮರಿಸುತ್ತಿರಿ,” ಎಂದು ಹೇಳಿದನು. ರೋಗಿಗೆ ಬಿಕ್ಕಳಿಕೆಗಳಿಗೆ ಪ್ರಾರಂಭವಾಯಿತು. ಆಗ ಕುಮುದೆಯು “ಅಪ್ಪಾ” ಎಂದಳು ಅಳುತ್ತಾ. ರೋಗಿಯು ಮಗಳ ಕಡೆ ತಲೆ ತಿರುಗಿಸಲು ಆಗಲಿಲ್ಲ. ಅತಿ ಕಷ್ಟದಿಂದ ದೃಷ್ಟಿಯನ್ನು ಮಾತ್ರ ಹೊರಳಿಸಿದನು. ನಾಲ್ಕು ಕಣ್ಣುಗಳೂ ಕಲಿತವು. ಆಗಿನ ಆ ತಂದೆ-ಮಗಳ ದುಃಖವನ್ನು ಬಣ್ಣಿಸಲಾಗದು! ರೋಗಿಯು ಕಣ್ಣನ್ನು ಅಗಲಿಸಿ: “ಕು....ಮು.... ದಾ,....ಹೋಗಿ....ಬ....ರು....ತ್ತೇ....ನೆ....” ಎಂದು ಹೇಳುತ್ತಿದ್ದಂತೆಯೇ ಪ್ರಾಣವಾಯುವು ಹಾರಿ ಹೋಯಿತು! ಶ್ರೀಧರನು: “ನಾರಾಯಣ, ನಾರಾಯಣ” ಎಂದು ಕಿವಿಯ ಬಳಿ ಕೂಗಿ ಹೇಳುತ್ತಿದ್ದನು. ಅರಿಯದ ಹುಡುಗಿಯು ಮತ್ತೆ ‘ಅಪ್ಪಾ’ ಎಂದಳು. ಈ ಸಲ ಪ್ರತ್ಯುತ್ತರವಿಲ್ಲ. ನೋಟವು ಮಾತ್ರ ಅವಳ ಕಡೆಗೇ ಇದ್ದಿತು. ಆ ನೋಟದಲ್ಲಿ ಯಾವ ಕಾಂತಿಯೂ ಇಲ್ಲ. ಕಣ್ಣು ಗುಡ್ಡೆಗಳು ಕೇವಲ ಗಾಜಿನ ಗುಡ್ಡೆಗಳಂತಿದ್ದವು. ಕುಮುದೆಯು ಶವದ ಮೇಲೆ ಬಿದ್ದು ಚಿಟ್ಟನೆ ಚೀರಿದಳು!



[೨]

ದರಪುರದ ಸುಪ್ರಸಿದ್ಧ ಶ್ರೀಮಂತರು ಸುಂದರ ಶರ್ಮರು. ಎಷ್ಟು ಶ್ರೀಮಂತರಿಂದಿದ್ದರೂ, ರಾಜರಿದ್ದರೂ ಅಥವಾ ಚಕ್ರವರ್ತಿಗಳಿದ್ದರೂ ಇಲ್ಲವೆ ತಿರಿದುಂಬುವ ಕಡು ಬಡವನಿದ್ದರೂ, ಅವನದಾದರೊಂದು ಕೊರತೆಯು ಇದ್ದೇ ಇರುವುದು ಸ್ವಾಭಾವಿಕ. ಅಂತಹ ಕೊರತೆಗಳಿಂದ ಪಾರಾದವನು ಆಕಾರಕ್ಕೆ ಮನುಷ್ಯನಾದರೂ, ವ್ಯಕ್ತಿತ್ವದಲ್ಲಿ ಅವನ ದರ್ಜೆಯು ಬೇರೆಯದಕ್ಕೆ ಹೋಲಿಸಲ್ಪಡುವುದು.

ಪ್ರಕೃತ ಸುಂದರ ಶರ್ಮರಿಗೆ ಇತರ ಯಾವ ತ್ರಿಬಾಢೆಗಳಿರದಿದ್ದರೂ ತಮಗೆಪುನ್ನಾಮ ನರಕವು ತಪ್ಪೆಲ್ಲವಲ್ಲ! ಎಂದು ಬಹಳ ದುಃಖಪಡುತ್ತಿದ್ದರು. ಕಡೆಗೆ ಅವರಿನರ ಹೇಳಿಕೆಗಳಿಂದಲೂ, ಪತ್ನಿಯ ಬಲವಂತದಿಂದಲೂ, ಅಂತರಂಗದ ಇಚ್ಛೆಯಿಂದಲೂ ಕೆಲವು ದೇವರುಗಳಿಗೆ ಮುಡುಪು ಕಟ್ಟಿಕೊಂಡರು. ಕೆಲವು ಯಾತ್ರಿಗಳನ್ನು ಮಾಡಿದರು. ಅಶ್ವತ್ಥ ಪ್ರದಕ್ಷಿಣೆಯೂ ಆಯಿತು. ವಾರಿ, ಮಸಣಿ ಮೊದಲಾದ ಪ್ಲುದ್ರ ದೇವತೆಗಳಿಗೆ ಶಾಂತಿಯೂ ಆಯಿತು. ಅನಂತವ್ರತ ಮುಂತಾದ ಪೂಜೆ-ಪುರಸ್ಕಾರಗಳಂತೂ ಹೇಳತೀರದು. ಕಡೆಗೆ ಯಾವ ದೇವತೆಯ ಕರುಣೆಯಿಂದಲೋ ಒಂದು ಹೆಣ್ಣು ಜನನವಾಯಿತು. ಸುಂದರ ಶರ್ಮರಿಗೆ ಮುಕ್ಕಾಲುಭಾಗ ಮನೋಭಾರವು ಕಡಿಮೆಯಾಯಿತು. ಅಂತೂ ಸಂತಾನವಾಯಿತಲ್ಲಾ! ಅಷ್ಟೇ ಅನಂದ. ಪರಲೋಕ ಪ್ರಾಪ್ತಿಯು ಮರೆತು ಹೋಯಿತು. ಕನ್ಯಾದಾನ ಮಾಡಿ ಪುಣ್ಯಕಟ್ಟಿಕೊಳ್ಳಬಹುದೆಂದು ಸಮಾಧಾನಪಟ್ಟುಕೊಳ್ಳುತ್ತಿದ್ದರು. ಒಟ್ಟಿನ ಮೇಲೆ ಆಸ್ತಿಗೆ ಹಕ್ಕುದಾರರೊಬ್ಬರಾದರು!

ಶರ್ಮರಿಗೆ ಸುಮಾರು ನಲವತ್ತೈದು ವರ್ಷಗಳಿರಬಹುದು. ಅವರ ಧರ್ಮಪತ್ನಿಯವರಾದ ಮುರಾದೇವಿಯವರಿಗೆ ಮೂವತ್ತೈದು ಸುಮಾರಕ್ಕಿರಬಹುದು. ಅವರಿಬ್ಬರ ಆ ವಯಸ್ಸಿಗೆ ಮಗಳು ದಶಮವರ್ಷದವಳಾಗಿದ್ದಳು. ನಡೆದರೆಲ್ಲಿ ಸನೆಯು ವಳೋ, ಎಂದು ಆ ಹುಡುಗಿಯನ್ನು ಆ ದಂಪತಿಗಳು ಬಹಳ ಶ್ರದ್ಧಾನುರಾಗಗಳಿಂದ ಬೆಳೆಸುತ್ತಿದ್ದರು.

ಮಧ್ಯಾಹ್ನ ಹನ್ನೆರಡು ಗಂಟೆಗಳ ಸಮಯ. ಶರ್ಮರು ಭುಕ್ತಾಯಾಸವನ್ನು ತೀರಿಸಿಕೊಳ್ಳುವುದರ ಸಲುವಾಗಿ ತಮ್ಮ ಏಕಾಂತ ಕೊಠಡಿಯಲ್ಲಿ ಸುಪ್ಪತ್ತಿಗೆಯ ಮೇಲೆ ಪವಡಿಸಿದ್ದರು; ಎಂದರೆ, ನಿದ್ರಾಂಗನೆಯ ಆಲಿಂಗನದಲ್ಲರಲಿಲ್ಲ. ಮುರಾದೇವಿಯವರು ತಾವು ಭುಜಿಸಿದ ತರುವಾಯ, ತಾಂಬೂಲದ ತಬಕವನ್ನು ಕೈಲಿ ಹಿಡಿದು ಮಂದಗಮನೆಯರಾಗಿ, ಶರ್ಮರಿದ್ದಲ್ಲಿಗೆ ಬಂದರು. ಪ್ರೇಮಪುತ್ರಿಯೊಂದು ಕಡೆ ನಿಡ್ಡೆಮಾಡುತ್ತಿದ್ದಳು. ದಂಪತಿಗಳು ತಾಂಬೂಲ ಚರ್ವಣವನ್ನು ಮಾಡುತ್ತ ಸರಸಾಲಾಪಗಳನ್ನಾಡಿಕೊಳ್ಳುತ್ತಿದ್ದರು. ಆ ಮಾತು, ಈ ಮಾತುಗಳ ನಡುವೆ ತಮ್ಮ ಮುದ್ದು ಮಗಳ ಮಾತೂ ಬಂದು, ಅದೂ ಬಹಳ ರಸವತ್ತಾಗಿ ನಡೆಯುತ್ತಿದ್ದಿತು.

ಮುರಾ:—“ಹುಡುಗಿಗಾಗಲೇ ಹತ್ತು ವರ್ಷಗಳು ತುಂಬಿ ಹೋದವು. ಹೆಂಗಳೆಯರೇನು ಬಹು ಬೇಗನೆ ಬೆಳೆದುಬಿಡುವರು.”

ಶರ್ಮ:—“ಸರಿ. ಮಗುವನ್ನು ಯಾರಿಗೆ ಕೊಡಬೇಕೆಂದು ನಿನಗಿಷ್ಟವಿದೆ?”

ಮುರಾ:—“ತಾವೆಲ್ಲಿ ಕೊಡಬೇಕೆಂದರೆ, ಅಲ್ಲೇ ನನಗೂ ಇರಾದೆ.”

ಶರ್ಮ:—“ಹಾಗಲ್ಲ. ನಿನ್ನ ಒಪ್ಪಿಗೆಯ ಮೇಲೆಗೆ ಈ ವಿವಾಹವನ್ನು ಮಾಡಬೇಕೆಂದಿದ್ದೇನೆ.”

ಮುರಾ:—“ತಾವು ಅಬಲೆಯಾದ ನನ್ನ ಮೇಲೆ ಯಜಮಾನಿಕೆಯನ್ನು ಹೊರಿಸುವಂತೆ ತೋರುತ್ತದೆ. ಅಷ್ಟು ಉಚ್ಚ ಪದವಿಯು ನನಗೆ ಸಲ್ಲುವುದಲ್ಲ; ಅಲ್ಲದೆ ನಾನು ಆವಾಗಲಾದರೂ ತನುಗೆ ಪ್ರತಿಹೇಳಿರುವೆನೆ?”

ಶರ್ಮ:—“ನೀನು ನನ್ನಂತಹ ಲಕ್ಷಾಧಿಕಾರಿಗೆ ಸತಿಯಾಗುವಂತೆ ದೇವರು ಹೇಗೆ ಕೂಡಿಸಿದನೋ ಕಾಣೆ.”

ಮುರಾ:—“ತಾವು ಅನ್ನುವುದೇನೋ ನನಗೆ ಗೊತ್ತಾಗುವುದಿಲ್ಲ.”

ಶರ್ಮ:—“ನೀನು ಕೇವಲ ಹಳ್ಳಿಗಾಡಿನಲ್ಲಿ ಬೆಳೆದ ಸ್ತ್ರೀ. ಈಗಿನ ಕಾಲದ ನವನಾಗರೀಕತೆಯನ್ನು ಕಲಿಸಿದರೂ ನೀನು ಕಲಿತುಕೊಳ್ಳುವವಳಲ್ಲ. ಯಾವುದನ್ನು ಕೇಳಲಿ, ಯಾವುದು ಮಾಡಬೇಕೆನ್ನಲಿ ‘ನಿಮ್ಮಿಷ್ಟ’ ಎನ್ನುವ ಒಂದೇ ಒಂದು ಮಾತು ಅದಾವ ಮಹಾರಾಯರು ನಿನಗೆ ಹೇಳಿಕೊಟ್ಟರೂ ಕಾಣೆ! ನಾನೇನು ನಿನಗೆ ಯಾವ ಸ್ವಾತಂತ್ರ್ಯವನ್ನು ಕೊಟ್ಟಿರುವುದಿಲ್ಲ? ಹೇಳು, ನೋಡೋಣ?”

ಮುರಾ:—“ನಿಮ್ಮ ಶರೀರದಲ್ಲಿ ಅರ್ಧ ಭಾಗವು ನನ್ನದು. ಅದರಿಂದ ತಾವು ಮಾಡುವ ಸಕಲ ಕಾರ್ಯಕಲಾಪಗಳಿಗೂ ಆ ಭಾಗವು ಸಾಲುದಾರಿಯಾಗಿ ಇದ್ದೇ ಇರುತ್ತೆ. ಇನ್ನು, ಬಾಹ್ಯಕ್ಕೆ ಪ್ರತ್ಯೇಕಿಸಲ್ಪಟ್ಟ ನಾನು; ನನಗಾವ ಸ್ವಾತಂತ್ರ್ಯವಿಲ್ಲ? ಅಡಿಗೆ ಮಾಡುವ ಸ್ವಾತಂತ್ರ್ಯವುಂಟು. ಊಟ ಮಾಡುವ ಸ್ವಾತಂತ್ರ್ಯವುಂಟು. ಗೃಹಕೃತ್ಯಕ್ಕೆ ಬೇಕಾದ ಸಲಕರಣೆಗಳನ್ನು

ಕಡ್ಡಾಯವಾಗಿ ತಮಗೆ ಹೇಳಿ ತರಿಸಿಕೊಳ್ಳುವ ಸ್ವಾತಂತ್ರ್ಯವುಂಟು. ಇನ್ನು ಪರರು, ಸಾಲಕೊಟ್ಟವರು, ತಮ್ಮನ್ನು ನಿಷ್ಕರವಾಗಿ ಕೇಳಬಹುದು. ನನ್ನನ್ನಾರೂ ಮಾತನಾಡಿಸರು. ಆಗಲೂ ನಾನು ಸ್ವತಂತ್ರಳು. ಒಂದು ವೇಳೆ ನೀವೇ ಒಬ್ಬರಿಗೆ ಬಾಕಿದಾರರಾಗಿ, ಅವರು ನಿಮ್ಮ ಮೇಲೆ ದಾವಾ ಮಾಡಿ ಜಪ್ತಿಯ ಬಗ್ಗೆ ಮನೆಗೆ ಬಂದರೆಂದಿಟ್ಟುಕೊಳ್ಳುವ. ತಾವು ಮನೆಯಲ್ಲಿರದಿದ್ದರೆ ನಾನು ಮೈ ಮೇಲೆ ರತ್ನಾಭರಣಗಳನ್ನು ಧರಿಸಿ, ರಾಶಿ, ರಾಶಿ ಹಣವನ್ನು ಗುಡ್ಡೆಹಾಕಿಕೊಂಡಿದ್ದರೂ ಅವರು ಬಂದು ತೆಗೆದುಕೊಂಡು ಹೋಗುವ ಹಾಗಿಲ್ಲ; ನನ್ನನ್ನು ಕೇಳುವಂತೆ ಸಹ ಇಲ್ಲ. ಆಗಲೂ ನಾನು ಸ್ವತಂತ್ರಳು. ನನಗಿವೆ ಕ್ಷಿಂತಲೂ ಮತ್ತಾವ ಸ್ವಾತಂತ್ರ್ಯವು ಬೇಕು? ಮತ, ಗೌರವಗಳನ್ನು ತೊರೆದು, ಪುರುಷರಂತೆ ಗಂಡುಬೀರಿಯರಾಗಿ, ವಿಚಿತ್ರತರದ ನವೀನ ಉಡಿಗೆ-ತೊಡಿಗೆಗಳನ್ನು ತೊಟ್ಟು, ಪುರುಷರ ಜೊತೆಗಳಲ್ಲ ಕೈಕಲಿಸಿಕೊಂಡು ಕುಲುಕುತ್ತಾ, ಬೀದಿ, ಬೀದಿ ನಾಟಕ-ಚಲನಚಿತ್ರ ಮಂದಿರ, ಉದ್ಯಾನ ಮುಂತಾದುವುಗಳಲ್ಲಿ ಏಹರಿಸುತ್ತಾ, ಸ್ವೇಚ್ಛಾನುವರ್ದನೆಯಿಂದ ಲಚ್ಚಾವಿಹೀನೆಯರಾದ ತರುಣಿಯರು ಕೇಳುತ್ತಿರುವ ಸ್ವಾತಂತ್ರ್ಯವು ನನಗೆಷ್ಟು ಮಾತ್ರ ಕ್ಯಾಬೇಡ. ಸಕಲ ಶಾಸ್ತ್ರಪುರಾಣಾದಿಗಳಲ್ಲಿಯೂ ಸಹ ಪ್ರೀಯರಿಗಿರುವ ಗೌರವಸ್ಥಾನವು ಮತ್ತಾಗಿರುವುದು! ನಮ್ಮ ಭಾಷೆ, ನಮ್ಮ ನುಡಿ, ನಮ್ಮ ಪೂರ್ವಾಚಾರವನ್ನು ಮೂಲೆಗೊತ್ತಿಸಿ, ನಾಟಕದಲ್ಲಿನ ವೇಷಧಾರಿಗಳಂತೆ ಮುಖಗಳಿಗೆ ಬಣ್ಣಗಳನ್ನು ಹಚ್ಚಿಕೊಂಡು, ಹಿಂದೆ ಅರಿಯದ ಆಚರಿಸದ ರೀತಿ, ನೀತಿಗಳಿಂದ ವರ್ತಿಸುತ್ತಾ, ನಟರಂತೆ ನಟನೆಗೈಯುವ, ಪರಕೀಯರ

ಅನುಯಾಯಿಗಳಂತೆ ತೋರಿಸಿಕೊಳ್ಳುತ್ತಾ, ಮಾನ್ಯ ಹಿಂದೂ ಸಾಂಪ್ರದಾಯವನ್ನು ಚಿಂತಿಸಿ ಭಸ್ಮ ಮಾಡುವ ಸ್ವಾತಂತ್ರ್ಯವು ಬೇಕೇ? ಬೇಡ! ಬೇಡ!! ಖಂಡಿತವಾಗಿಯೂ ಆ ಬಗೆಯ ಸ್ವಾತಂತ್ರ್ಯವು ಬೇಡ!!!....”

ಶರ್ಮರು ನಡುವೇ ಬಾಯಿಹಾಕಿ: “ಒಳ್ಳೇ ವಾಚಾಳಿ ಕಣೆ ನೀನು. ಸಾಕು ನಿನ್ನ ಪಾಂಡಿತ್ಯ” ಎಂದು ಹೇಳಿ ಸ್ವಲ್ಪ ನಕ್ಕರು. ಮುರಾದೇವಿಯೂ ಅದನ್ನನುಕರಿಸಿದಳು. ಅನಂತರ ಶರ್ಮರು ಮಾತನಾಡತೊಡಗಿದರು:

“ಹಾಗಾದರೆ ಕೇಳು ನಾನು ಯೋಚಿಸಿರುವುದನ್ನು. ನಮಗೆ ಗಂಡುಮಕ್ಕಳಿಲ್ಲ. ಇರುವಳೆಂದರೆ ಕೇವಲ ಮಗಳು. ಮದುವೆಯಾಗಿ ಅತ್ತೇ ಮನೆಗೆ ಹೋದರೆ; ಆ ಮೇಲೆ?”

ಮುರಾ:—“ಆ ಮೇಲೆ?”

ಶರ್ಮ:—“ಆದುದರಿಂದ ಮದುವೆಯಾದರೂ ಮಗಳು ನಮ್ಮ ಮನೆಯಲ್ಲಿಯೇ, ನಮ್ಮ ಕಣ್ಣೆದುರಿನಲ್ಲಿಯೇ ಇರಬೇಕು. ಹಾಗೆ!”

ಮುರಾ:—“ಹಾಗೆ?”

ಶರ್ಮ:—“ಅಂತಹ ಅಳಿಯನನ್ನು ಆರಿಸಬೇಕು ನೋಡು! ನಮಗೇನು ಆಸ್ತಿವಂತನಾಗಿರದಿದ್ದರೂ ಚಿಂತೆಯಿಲ್ಲ. ತಂದೆ-ತಾಯಿಗಳಿದ್ದರೂ, ಇಲ್ಲದಿದ್ದರೂ ಚಿಂತೆಯಿಲ್ಲ. ಅಕ್ಕ-ತಂಗಿಯಿಲ್ಲದಿದ್ದರೂ ಚಿಂತೆಯಿಲ್ಲ. ವಿಶೇಷ ಬುದ್ಧಿವಂತನಾಗಿರದಿದ್ದರೂ ಚಿಂತೆಯಿಲ್ಲ. ಏನು, ಮುರಾ, ನಿನಗೆ ಸಮಾಧಾನವೋ?”

ಮುರಾ:—“ಚಿಂತೆಯಿಲ್ಲ.”

ಶರ್ಮ (ಕೃತ್ರಿಮ ಕೋಪದಿಂದ):—“ಸರಿ, ಸರಿ, ನಿನಗೆ

ಲ್ಲವೂ ಹಾಸ್ಯವಾಗಿದೆ. ನಾನು ತಮಾಷೆಗಾಗಿ ಹೇಳುತ್ತಿದ್ದೆ ನೆಂತಲೋ?”

ಮುರಾ:—“ಇಲ್ಲ, ಇಲ್ಲ! ನಾನೂ ವಿನೋದಕ್ಕಾಗಿ ಕೇಳುತ್ತಿಲ್ಲ. ನನಗೂ ಅರ್ಥವಾಯಿತು. ತಂದೆ-ತಾಯಿ, ಬಂಧುಗಳಿದ್ದು, ಹೆಚ್ಚು ಹಣವಂತನಾಗಿ, ವಿದ್ಯಾಸಂಪನ್ನನಾದ ವರನು ನಮ್ಮ ಮನೆಯಲ್ಲಿರಲು ಒಪ್ಪುವುದಿಲ್ಲವೆಂಬ ಅರ್ಥವು ನನಗೂ ಆಯಿತು. ಚಿಂತೆಯಿಲ್ಲ, ಆ ಮೇಲೆ?”

ಶರ್ಮ:—“ಅದೂ ಅಲ್ಲದೆ ಅಂತಹ ವರನು ಸಿಕ್ಕಿದರೆ ನಮ್ಮ ಆಜ್ಞಾನುಸಾರ ನಮ್ಮಲ್ಲಿಯೇ ಇರುತ್ತಾನೆ. ನಾವು ಹೇಳಿದಂತೆ ಕೇಳುತ್ತಾನೆ. ಮಗನಂತೆ ನಮ್ಮಲ್ಲಿ ಪ್ರಕಾಶಿಸುತ್ತಾನೆ. ಬಡವನನ್ನು ಉದ್ಧಾರಮಾಡಿದ ಪುಣ್ಯವು ಇಹ-ಪರಗಳಲ್ಲಿ ಒದಗುತ್ತದೆ. ಇನ್ನು ಜನರು ಆಡಿಕೊಳ್ಳುವರು. ‘ವರದಕ್ಷಿಣೆ ಕೊಡಬೇಕಾಗುವದೆಂಬ ಭಯದಿಂದಲೂ, ಬೀಗರು ಹೆಚ್ಚು ಜನರಾದರೆ ತಕ್ಕ ಮನ್ನಣೆ ಮಾಡಲು ಅಧಿಕ ದ್ರವ್ಯ ವೆಚ್ಚವಾಗುವುದೆಂತಲೂ ಭಾವಿಸಿ, ಯಾವನೋ ಒಬ್ಬ ಅನಾಮಧೇಯನಿಗೆ ಕೊಟ್ಟು ಲಗ್ನ ಮಾಡಿದನೆಂದು ಕೊಳ್ಳುವರು. ‘ವಿಶ್ವವನ್ನು ಮೆಚ್ಚಿಸಲು ವಿಶ್ವೇಶ್ವರನಿಂದಲೂ ಆಗದು’ ಎಂದ ಮೇಲೆ, ಆ ಮಾತುಗಳಿಗೆ ಸೊಪ್ಪು ಹಾಕದೆ, ಮಾಡತಕ್ಕ ಸತ್ಕಾರ್ಯವನ್ನು ಮಾಡದಿರಬಾರದೆಂದು ನನ್ನ ಉದ್ದೇಶ್ಯ”

ಮುರಾ:—“ನನ್ನ ಉದ್ದೇಶ್ಯವೂ ಒಂದುಂಟು.”

ಶರ್ಮ:—“ಊ, ಹಾಗೆ ದಾರಿಗೆ ಬಾ. ಅದಕ್ಕೇ ಇಷ್ಟು ಮೊತ್ತಿನಿಂದಲೂ ನಿನ್ನನ್ನು ಕೇಳಿದುದು.”

ಮುರಾ:—“ಸಾವಿರಗಟ್ಟಲೆ ವರದಕ್ಷಿಣೆ ಕೊಡುವುದು

ಹೇಗಿದ್ದರೂ ತಪ್ಪುವುದು. ಆ ಹಣದಿಂದ ನಮ್ಮ ಮಗಳ ಮದುವೆಯಲ್ಲಿ ನಮ್ಮೂರಿನ ಜನರೆಲ್ಲರಿಗೂ ಸಂತರ್ಪಣೆಯನ್ನು ಮಾಡಿಸುವಿರೋ?”

ಶರ್ಮ:—“ ಇಷ್ಟೇನೆ?”

ಮುರಾ:—“ಅಷ್ಟ!”

[೩]



ಳಗಿನ ಏಳು ಗಂಟೆಗಳ ಸಮಯ. ಪ್ರವೋದ ಕುಮಾರನು ತನ್ನ ಕೊಠಡಿಯಲ್ಲಿ ಕುರ್ಚಾಸ ನದ ಮೇಲೆ ಕುಳಿತು ಮಸ್ತಕ ಒಂದರ ಅವಲೋಕನದಲ್ಲಿದ್ದನು. ಆತನ ವಯಸ್ಸು ಸುಮಾರು ಹದಿನೆಂಟಕ್ಕೆ ದಾಟಿರಬಹುದು.

ತಲೆಯು ವಾರೆ ಬೈತಲೆಯಿಂದ ಕೂಡಿದ್ದಿತು. ಬಾಚಿದ ತುಂಡು-ತುಂಡಾದ ಕೂದಲುಗಳು ತೈಲ ಲೇಪಿತಗಳಾಗಿ, ಪ್ರಮಾಣಕ್ಕೆ ತಕ್ಕಷ್ಟು ತುಂಡಾಗಿಯೂ, ಉದ್ದವಾಗಿಯೂ, ಗುಂಗುರು-ಗುಂಗುರಾಗಿಯೂ ಒಪ್ಪುತ್ತಿದ್ದಿತು. ಮುಖವು ದುಂಡಾಗಿ ನಸುಗೆಂಪಾಗಿದ್ದಿತು. ಒಂದು ದಟ್ಟೆಯನ್ನು ಸುತ್ತಿ, ಷರಟೊಂದನ್ನು ಹಾಕಿ ಕೊಂಡಿದ್ದನು. ಭುಜದ ಮೇಲೊಂದು ಶುಭ್ರವಸ್ತ್ರವು ಭೂಷಿತವಾಗಿದ್ದಿತು. ಒತ್ತಟ್ಟಿಗೆ ಆರಾಮ ಕುರ್ಚಿಯೊಂದಿತ್ತು. ಆ ಕೊಠಡಿಯಲ್ಲಿ ಅನ್ಯರಾರೂ ಇರದ್ದರಿಂದ ನಿಶ್ಯಬ್ದವಾಗಿದ್ದಿತು. ಕೇವಲ ಶಬ್ದವೆಂದರೆ, ವೇದಿಕೆಯ ಮೇಲಿದ್ದ ವೇಳಾಸೂಚಿಯ “ಟೆಕ್ ಟೆಕ್” ಎಂಬುದು ಮಾತ್ರವೆ. ಬೀರು ಒಂದರಲ್ಲಿ ಕೆಲವು ವುಸ್ತುಕಗಳು ಅಂತಸ್ತಿನಿಂದ ಕೂಡಿ, ಸಾಲು-ಸಾಲಾಗಿರಿಸಲ್ಪ

ಟ್ಟಿದ್ದುವು. ಮತ್ತೊಂದು ಕಡೆ ಗೋಡೆಯ ಮೇಲೆ ಅಮೂಲ್ಯವಾದ ಮತ್ತು ಸಾಮಾನ್ಯವಾದ ಉಡುಪುಗಳು ಇಳಿಬಿದ್ದಿದ್ದುವು. ಮತ್ತೆ ಕೆಲವೆಡೆಗಳಲ್ಲಿ ಯಂತ್ರನಿರ್ಮಿತ ಚಿತ್ರಪಟಗಳು ಕಂಗೊಳಿಸುತ್ತಿದ್ದುವು. ಪ್ರವೋದನು ಗಂಭೀರಮನಸ್ಕನಾಗಿ ಪುಸ್ತಕದಲ್ಲಿನ ವಿಷಯಗಳನ್ನು ಗ್ರಹಣಮಾಡಿಕೊಳ್ಳುತ್ತಿದ್ದನು. ಆಗ ಆ ಕೊಠಡಿಯ ಹೊರಬಾಗಿಲ ಕಡೆ ಆರೋ: “ಪ್ರವೋದಕುಮಾರರ!” ಎಂದು ಕೂಗಿದ ಹಾಗಾಯಿತು. ಯುವಕನ ಓದುವಿಕೆಗೆ ಭಂಗವುಂಟಾದುದರಿಂದ, ಒಡನೆಯೇ ದಿಗ್ಗನೆದ್ದು ಅವಲೋಕನದಲ್ಲಿದ್ದ ಭಾಗಕ್ಕೆ ತನ್ನ ತರ್ಜನೀ ಬೆರಳನ್ನಿಟ್ಟು, ಪುಸ್ತಕವನ್ನು ಮುಚ್ಚಿ ಹಿಡಿದುಕೊಂಡು, ವಿನಯವಾಣಿಯಿಂದ:--“ಯಾರದು?” ಎಂದು ಹೇಳುತ್ತಾ ಬಾಗಿಲ ಸವೀಪಕ್ಕೆ ಹೋಗಿ, ಕದವನ್ನು ತೆರೆದನು. ಸುಮಾರು ನಾಲ್ವತ್ತೈದು ವಯಸ್ಸಿನ ಪುರುಷನೊಬ್ಬನು ದೃಗ್ಗೋಚರವಾದನು. ಆಗಂತುಕನು ಯುವಕನನ್ನು ನೋಡುತ್ತಲೇ: “ತಾವೇಯೋ, ಪ್ರವೋದಕುಮಾರರು?” ಎಂದು ನಮ್ರವಾಗಿ ಕೇಳಿದನು. ಯುವಕನು ಸಾದರದಿಂದ: “ಅಹುದು. ತಮ್ಮ ಗುರುತು ನನಗಿಲ್ಲ. ತಾವಾರು?” ಎಂದನು. ಪುರುಷನು: “ತಮ್ಮ ಗುರುತೂ ನನಗಿಲ್ಲ. ವಿಚಾರಿಸಿ ತಿಳಿದೆನು” ಎಂದು ಹೇಳುತ್ತಿದ್ದಂತೆಯೇ ಪ್ರವೋದನು: “ಸಂತೋಷ. ಒಳಗೆ ಬನ್ನಿ” ಎಂದು ಹೇಳುತ್ತಾ, ಯುವಾಪುರುಷನನ್ನು ಕರೆದುಕೊಂಡು ಹೋಗಿ ಪ್ರತ್ಯೇಕವಾದ ಆರಾಮ ಕುರ್ಚಿಯೊಂದರಲ್ಲಿ ಕೂರಿಸಿದನು. ಅನಂತರ ಪ್ರವೋದನು ತಾನೂ ಕುಳಿತು: “ನನ್ನಿಂದ ತಮಗೇನಾಗಬೇಕು?” ಎಂದು ಪ್ರಶ್ನಿಸಿದನು.

ಆಗಂತುಕ:—“ಒಂದು ದೊಡ್ಡ ಉಪಕಾರವಾಗಬೇಕು.”

ಪ್ರಮೋದ:—“ಅದಾವುದೋ ಹೇಳೋಣಾಗಲಿ. ಸಾಧ್ಯವಾದುದಾದರೆ ಮಾಡಿ ಕೊಡುವೆನು.”

ಆಗಂತುಕ:—“ತಮಗೆ ತಾಯಿ-ತಂದೆಗಳಿಲ್ಲವೆಂದು ಕೇಳಿದ್ವೇನೆ.”

ಪ್ರಮೋದನಾಗ ಕೊಂಚ ವಿಚಾರಪರನಾಗಿ: “ಈ ಮನುಷ್ಯರ ಮಾತುಗಳೇನೋ ಒಂದು ಬಗೆಯವಾಗಿವೆ. ನನ್ನಿಂದ ಕಾರ್ಯಾಪೇಕ್ಷೆಗಳಾಗಿ ಬಂದಿರುವ ಇವರಿಗೆ ಗೃಹಕೃತ್ಯದ ಗೊಡವೆಯೇಕೆ? ಇರಲಿ. ವಿಷಯವೇನೋ ಹೊರಪಟ್ಟಾಗ ತಿಳಿಯುವುದು” ಎಂದು ತರ್ಕಿಸುತ್ತಾ, ಪ್ರಶಾಂತನಾಗಿ—

“ಅಹುದು. ಇಬ್ಬರೂ ಇಲ್ಲ.”

“ತಮಗೆ ಮತ್ತಾವ ಸವಿೂಪ ಬಂಧುಗಳೂ ಇಲ್ಲವೆಂದು ತಿಳಿಯುತ್ತೇನೆ.”

“ನಿಜ.”

“ಹಿಂದೆ ತಮ್ಮ ತಂದೆಯವರು ಸರ್ಕಾರದಲ್ಲಿಡಲ್ಪಟ್ಟಿದ್ದ ಹಣದ ಬಡ್ಡಿಯಿಂದ ಜೀವನೋಪಾಯವೂ ಮತ್ತು ವಿದ್ಯಾ ವ್ಯಾಸಂಗವೂ ನಡೆಯುತ್ತಿರುವುದೆಂಬುದಾಗಿ ಕೇಳಿದೆನು.”

“ಅಹುದು.”

“ಬಹಳ ಸಂತೋಷ. ಪೂರ್ವಿಕರು ಸಂಪಾದಿಸಿದುದನ್ನು ದುರ್ವಿನಿಯೋಗಪಡಿಸದೆ, ಈ ರೀತಿ ಸದ್ವಿನಿಯೋಗಪಡಿಸುತ್ತಿರುವ ನಿಮ್ಮನ್ನು ಈ ನವಯುಗದಲ್ಲಿ ಕಂಡು ಆಶ್ಚರ್ಯವಾಗುತ್ತದೆ.”

“ನನ್ನ ಬಾಲ್ಯದಲ್ಲಿ ಆ ಹಣವು ನನ್ನ ಕೈ ಸೇರಿದ್ದರೆ ಏನಾಗುತ್ತಿದ್ದಿತೋ ಹೇಳಲಾರೆ. ಅದು ನನ್ನ ಇಪ್ಪತ್ತೆರಡನೆಯ ವಯಸ್ಸಿನ ವರೆಗೂ ದಕ್ಕಕೊಡದೆಂದು ನಮ್ಮ ತಂದೆಗಳು ಸರ್ಕಾರ

“ಆಗ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆ ಯೋ?”

“ಬುದ್ಧಿವಂತರು ಮನಸ್ಸೆಂಬ ಕುದುರೆಯ ಲಗಾಮನ್ನು ತಮ್ಮ ಹಿಡಿಕೆಯಲ್ಲಿಟ್ಟುಕೊಳ್ಳುವರೆಂದು ತಿಳಿದಿದ್ದೇನೆ.”

“ಎಷ್ಟು ಹಿಡಿದಿದ್ದರೂ ಗುಡ್ಡ ಗಾಡು ಪ್ರದೇಶದಲ್ಲಿ ಮುಗ್ಧರಿಸಿದಾಗ ಯತ್ನವೇ ಇಲ್ಲ.”

“ಮನುಷ್ಯನ ಪ್ರಯತ್ನದ ಮೇಲೆ ಭಗವಂತನ ದಯೆಯೂ ಒಂದುಂಟೆಂದು ಭಾವಿಸಬೇಕು. ಎಲ್ಲರ ಕಷ್ಟ-ಸುಖಗಳನ್ನು ನೋಡಿಕೊಳ್ಳುವವನು ಆತನೆ. ಆತನೇ ಆ ಕಾಲಕ್ಕೆ ಅದನ್ನೂ ನಿವಾರಣೆ ಮಾಡಬಹುದು.”

“ಹೇಗೂ ಆಗಬಹುದೆಂದು ಹೇಳಿಬಿಡುತ್ತಿದ್ದೆ. ನೀವೋ ಶ್ರೀಮಂತರು. ಸದ್ಯಕ್ಕೆ ನನ್ನ ದ್ರವ್ಯವು ನನ್ನ ಕೈಸೇರುವ ವರೆಗೂ ನಾನು ಬಡವನೇ. ಲಗ್ನದ ಖರ್ಚಿಗೂ ಸಹ ಸದ್ಯಕ್ಕೆ ನನಗೆ ಮಾರ್ಗವಿಲ್ಲ.”

“ಓ! ಹೋ!! ಆ ವಿಚಾರವಾಗಿ ಯೋಚಿಸುವಿರೋ? ಮೊದಲೇ ಅದನ್ನು ಪರಿಹಾರ ಮಾಡಬೇಕಾಗಿದ್ದಿತು. ಮಾತಿನ ಭರದಲ್ಲಿ ಮರೆತು ಹೋಯಿತು. ಆ ವಿಷಯವಾಗಿ ನೀವು ಯೋಚಿಸಲೇ ಕೂಡದು. ಒಂದು ಚಿಕ್ಕ ಕಾಸನ್ನೂ ಸಹ ಲಗ್ನಕ್ಕಾಗಿ ನೀವು ವೆಚ್ಚ ಮಾಡಬೇಕಾಗಿಲ್ಲ. ಸಾಲಂಕೃತ ಕನ್ಯಾದಾನ ಮಾಡಬೇಕೆಂದಿರುವೆನು.”

“ಅದೇನು? ಸರಿಯಾದ ಜೋಡಿಯಲ್ಲದ ನನ್ನನ್ನು ಇಷ್ಟು ಒತ್ತಾಯಪಡಿಸಿ ಕೇಳುತ್ತೀರಿ? ಮತ್ತಾರೂ ತಮಗೆ ಸಾಟಿಯಾದವರಿಲ್ಲವೆ?”

“ಇಂತಹರೇ ಸರಿಯಾದ ಸಾಟಿಯವರೆಂದು ಮನಸ್ಸಿನಲ್ಲಿ ಯೋಚಿಸಿ, ನಿರ್ಧರಿಸಿಯೇ ನಿಮ್ಮನ್ನು ಕೇಳುತ್ತಿರುವುದು.”

“ಲಗ್ನವು ಯಾವಾಗಲೆಂದು ಗೊತ್ತು ಮಾಡಿರುವುದು?”

“ನಾಳೆ ಮಾಘ ಬಹುಳ ೫ ಗುರುವಾರ ಪ್ರಶಸ್ತವಿದೆ.”

“ಇನ್ನು ಹದಿನೈದು ದಿನಗಳಲ್ಲಿಯೇ?”

“ಹೌದು.”

“ಆಗಲಿ. ದೇವರಿದ್ದಾನೆ ನೋಡುವ.”

“ನಿಮ್ಮ ಮನಸ್ಸಿನ ಸಂಶಯವೇನೋ ಅರುಹುವಿರಾದರೆ ಸಮಾಧಾನಿಸುವೆನು.”

“ಹುಡುಗಿಯ.....”

ಎಂದು ಹೇಳುತ್ತಿರುವಂತೆಯೇ “ಪ್ರಮೋದ” ಎಂದು ಸಂಬೋಧಿಸುತ್ತಾ ಗೆಳೆಯನೋರ್ವನು ಅಲ್ಲಿಗೆ ಬಂದನು.

ಪ್ರಮೋದ:—“ಬಾ, ಶಂಕರ್. ಏನು ಅಪರೂಪವಾಗಿ ಬಿಟ್ಟಿ? ನನ್ನ ಕೊಠಡಿಗೆ ಬರುವುದಿಲ್ಲವಲ್ಲ?”

ಶಂಕರ್:—“ಅದೇನಯ್ಯಾ ಹಾಗೆ ಹೇಳುವಿ? ನೋಡೀ....”
ಎಂದು ಸುಂದರ ಶರ್ಮರ ಕಡೆ ತಿರುಗಿ: “ಅ....ಅ....ಅಂದಹಾಗೆ ಇದೇನು ಸ್ವಾಮಿ, ತಮ್ಮ ಸವಾರಿ ಇಲ್ಲಿಗೆ ದಯಮಾಡಿಸೋಣವಾಗಿದೆ?....ನನ್ನ ಮಾತೆಲ್ಲಿಯೋ? ಜ್ಞಾನವೆಲ್ಲಿಯೋ? ತಮ್ಮನ್ನು ನೋಡುತ್ತಲೇ ಇದ್ದೇನೆ. ತಾವಿಲ್ಲಿಗೆ ಹೇಗೆ ಬಂದಿರೆಂದು ವಿಚಾರಿಸಲೇ ಇಲ್ಲವಲ್ಲಾ?”

ಸುಂದರ:—“ಆಗಲಪ್ಪಾ, ಅಷ್ಟಾದರೂ ಅಭಿಮಾನವಿದೆಯಲ್ಲಾ.”

ಪ್ರಮೋದ:—ಶಂಕರ್, ಇವರು ನಿನಗೆ ಗುರುತೆ?

ಶಂಕರ್:—“ಹೀಗಿದ್ದೇನೆ ಸ್ವಾಮಿ.” “ಏನು ಪ್ರಮೋದ? ಇವರು ಗುರುತೇ? ಎಂದು ಕೇಳಿದೆಯಾ? ನಿನಗಿಲ್ಲವೆ ಈ ಶ್ರೀಮಂ ತರ ಪರಿಚಯ? ಬಹಳ ದೊಡ್ಡ ಮನುಷ್ಯರು. ಗುಣವೂ ದೊಡ್ಡದು. ‘ತುಂಬಿದ ಕೊಡ ತುಳುಕುವುದಿಲ್ಲ’ ವೆಂದು ಹೇಳುತ್ತಾ.....”

ನಡುವೆ ಶರ್ಮರು ಬಾಯಿಹಾಕಿ: “ಏನು ಹೊಗಳುವು ದಕ್ಕೆ ಮೊದಲಿಟ್ಟೆಯಲ್ಲವಸ್ವಾ?”

ಶಂಕರ್:—“ಇದರಲ್ಲಿ ಮಿಥ್ಯವೇನಿದೆ ಸ್ವಾಮಿ? ಇದ್ದದ್ದನ್ನು ಹೇಳಿದೆ. ಅಂದಹಾಗೆಯೇ ತಮ್ಮ ಮಗಳ ಲ....ಅ.... ಉ....ಉ....ಲಗ್ನ ವಿಚಾರವಾಗಿ ಮೊನ್ನೆ ವಾದ-ವಿವಾದಗಳು ನಡೆಯುತ್ತಿದ್ದುವು. ಏನು ತೀರ್ಮಾನಿಸಿರುವಿರಿ?”

ಶರ್ಮ:—“ಅದರ ತೀರ್ಮಾನದ ಸಲುವಾಗಿಯೇ ಇಲ್ಲಿಗೆ ಬಂದಿದ್ದೆನು.”

ಶಂಕರ್:—“ಏನು, ಪ್ರಮೋದನಿಗೆ ಕೊಡುವಿರಾ? ಅಬ್ಬಾ! ಲೋ, ಏನು ಭಾಗ್ಯಶಾಲಿಯೋ ನೀನು? ಹುಂ....ಆಗಲಿ. ‘ಶುಭಸ್ಮ ಶೀಘ್ರಂ.’ ಯಾವಾಗಯ್ಯಾ ಪ್ರಮೋದ ಹೋಳಿಗೆ ಹಾಕುವುದು?”

ಪ್ರಮೋದ:—“ಏನು, ಶಂಕರ್, ಆಗಲೇ ತೀರ್ಮಾನಿಸಿದೆಯಾ?”

ಶಂಕರ್:—“ಇನ್ನೂ ಅನುಮಾನವೇ? ನೀನು ಒಪ್ಪಿರಲಿಲ್ಲವೇನು? ಅಯ್ಯೋ ಹುಚ್ಚಾ! ತಾನಾಗಿ ಬಂದ ಲಕ್ಷ್ಮಿಯನ್ನು ದೂಡುವುದೇ? ಚೆನ್ನಾಯಿತು!”

ಪ್ರಮೋದ:—“ಅಲ್ಲವಯ್ಯಾ....”

ಶಂಕರ್:—“ಅದೇನು, ಅಷ್ಟಕ್ಕೇ ನಿಂತುಬಿಟ್ಟೆ?”

ಪ್ರಮೋದ:—“ಏನೋ, ಹಿಂದೆ ಹೇಳಬೇಕೆಂದಿದ್ದೆ. ಆ ಕಾಲಕ್ಕೆ ನೀನೂ ಬಂದೆ.”

ಶಂಕರ್:—“ನಾನು ಬರಬಾರದಾಗಿದ್ದಿ ತೇನಪ್ಪಾ? ಹೋಗು ತ್ತೀನೆ ಬಿಡಯ್ಯ....”

ಪ್ರಮೋದ:—“ಅಲ್ಲಾ ಶಂಕರ್, ಬಂದುದೊಳ್ಳೆಯದೇ ಆಯಿತು. ಹೇಳುತ್ತೀನೆ ತಾಳು, ನೆನಪು ಮಾಡಿಕೊಂಡು.”

ಶಂಕರ್:—“ನೆನಪೂ ಬೇಡ ಗಿನಪೂ ಬೇಡ. ಬಹಳ ಸುಂದರಳಾದ ಹುಡುಗಿ....”

ಪ್ರಮೋದ:—“ಉ....ಉ....ಅದೆ. ಅದನ್ನೇ. ನೀನೇ ನೆನಪು ಮಾಡಿಕೊಟ್ಟೆ” ಎಂದು ಲಜ್ಜಿತನಾಗಿ ಹೇಳಿದನು.

ಶರ್ಮರು:—“ಓ, ಹೋ, ಅಷ್ಟು ತಾನೇ? ನೋಡೋಣಾಗಲಿ.” ಎಂದು ಕಿಸೆಯಿಂದ ಒಂದು ಚಿತ್ರಪಟವನ್ನು ತೆಗೆದು ಪ್ರಮೋದನ ಕೈಗೆ ಕೊಟ್ಟರು.

ಪ್ರಮೋದನು ನೋಡಿದನು. ಸಂಜೆಯ ಕುಸುಮದಂತೆ ಅನನ ಮುಖವು ಅರಳಿತು! ---

[೪]



ದರ ಶರ್ಮರ ಮನೆಯ ಮುಂಭಾಗವು ನಿಡಿ ದಾದ ಹಸರು ಚಪ್ಪರದಿಂದ ಶೋಭಿಸು ತ್ತಿದ್ದಿತು. ಚಪ್ಪರಕ್ಕಾಧಾರವಾಗಿ ನಿಲ್ಲಿಸಿದ್ದ ಕಂಬಗಳು, ಕೆಂಪು, ಬಿಳುಪಿನ ವಸನಗಳಿಂದ ಸುತ್ತಲ್ಪಟ್ಟು, ಅವುಗಳ ಮೇಲೆ ಪತಾಕೆಗಳು ಹಾರಾಡುತ್ತಿದ್ದವು. ಚಪ್ಪರದ ಒಳಭಾಗವು ಶುಭ್ರ, ಶ್ವೇತ

ವಸನದಿಂದಾಚ್ಛಾಧಿಸಲ್ಪಟ್ಟಿದ್ದಿತು. ಅಲ್ಲಲ್ಲಿ ವಿಚಿತ್ರವಾದ ಬಳ್ಳಿಯ ವರಸೆಗಳೂ, ಕಮಲ ಪುಷ್ಪಗಳೂ ತರತರದ ಬಣ್ಣದ ಕಾಗದಗಳಿಂದ ನಿರ್ಮಿತವಾಗಿದ್ದವು. ಅವುಗಳ ಮಧ್ಯೆ ದೊಡ್ಡಪುಟ್ಟ ರಸದ ಗುಂಡುಗಳೂ, ಗಿಲೀಟಿನ ಮುತ್ತಿನ ಸರಗಳೂ ತೂಗ ಹಾಕಿದ್ದವು. ಸೌಧದ ಎಡ-ಬಲ ಪಾರ್ಶ್ವಗಳಲ್ಲಿಯೂ, ಮುಂಭಾಗದಲ್ಲಿಯೂ, ಮರೆಮಾಡಿದ್ದ ತಡಿಕೆಗಳು ಕೃತಕ ಗೋಡೆಗಳಂತೆ ಭಾಸವಾಗುತ್ತಿದ್ದವು. ಅಲ್ಲದೆ ಆ ಮೂರು ಕಡೆಗಳಲ್ಲಿಯೂ ಹೋಗಿಬರುವವರಿಗೆ ದ್ವಾರಗಳೇರ್ಪಟ್ಟಿದ್ದವು. ಆ ಮಾರ್ಗಗಳ ಉಭಯ ಪಾರ್ಶ್ವಗಳಲ್ಲಿಯೂ ಉನ್ನತವಾದ ಕದಳಿ ವೃಕ್ಷಗಳು ಕಟ್ಟಲ್ಪಟ್ಟಿದ್ದವು. ಅಲ್ಲದೆ ಆ ದಾರಿಗಳ ಮೇಲ್ಭಾಗವು ಅರ್ಧಚಂದ್ರಾಕಾರವಾಗಿ, ಹಸರು ರೇಶಿಮೆಯ ಚುಂಗುಗಳಿಂದ ನೇತ್ರಾನಂದಕರವಾಗಿದ್ದಿತು. ಆ ಚುಂಗುಗಳ ಕೆಳಭಾಗವು ಕಸೂತಿಯ ಮೆರುಗಿನಿಂದ ಮನೋರಂಜಕವಾಗಿದ್ದಿತು. ಕಮಾನಿನ ಮೇಲ್ಭಾಗವು ಕೆಂಪು ಮಕಮಲ್ಲಿನಿಂದ ಮುಚ್ಚಲ್ಪಟ್ಟು, ಅದರ ಮೇಲೆ ಸುಖಾಗಮನವನ್ನು ಸೂಚಿಸುವ ಅಕ್ಷರಗಳು ಸ್ವರ್ಣಾಕ್ಷರಗಳಂತೆ ಮೆರೆಯುತ್ತಿದ್ದವು. ಕೃತಕ ಗೋಡೆಗಳ ಮೇಲೆ ಅಲ್ಲಲ್ಲಿ ಭವ್ಯವಾದ ಪಠಗಳೂ, ನಿಲುವುಗನ್ನಡಿಗಳೂ ಪ್ರಕಾಶಿಸುತ್ತಿದ್ದವು. ಭೂಪ್ರದೇಶವೆಲ್ಲವನ್ನೂ ರತ್ನಗಂಬಳಿಗಳು ಆವರಿಸಿಕೊಂಡಿದ್ದವು. ಲಗ್ನ ಮಂಟಪವನ್ನು ಪೂದಂಡೆಗಳಿಂದಲೂ, ಚಿತ್ರಕಲೆಯವರ ವಿಚಿತ್ರ ವಿನ್ಯಾಸಗಳಿಂದಲೂ ಸೊಗಸು ಮಾಡಿದ್ದಿತು. ಜನರು ಕಿಕ್ಕಿರಿದಿದ್ದರು. ಎಲ್ಲರ ಮುಖದಲ್ಲಿಯೂ ಆನಂದಲಹರಿಯು ಉಕ್ಕಿ ಹರಿಯುತ್ತಿದ್ದಿತು. ಉತ್ಸಾಹ ಸಂಭ್ರಮಗಳಿಂದ ತಿರುಗಾಡುವ ಪ್ರಮದೆಯರ ಬೆಡಗು, ಬಿನ್ನಾಣ

ಗಳು ನೋಡಬೇಕೆಂದೆನಿಸುತ್ತಿದ್ದಿತು. ಸುವಾಸನಾ ದ್ರವ್ಯಗಳ ವಾಸನೆಯಿಂದ ಆವರಣವೆಲ್ಲವೂ ಘನುಘಮಿಸುತ್ತಿದ್ದಿತು. ಮಂಜುಳ ವಾದ್ಯಗಳು ಮೊಳಗುತ್ತಿದ್ದವು. ಸುಮಂಗಲೆಯರ ಹಾಡುಗಳಿಗೆ ಪ್ರಾರಂಭವಾಯಿತು. ಒಬ್ಬರು ಮತ್ತೊಬ್ಬರನ್ನು ಬಲವಂತ ಪಡಿಸುತ್ತಿದ್ದರು. ಅವರಲ್ಲಿ ಉಬ್ಬುಹಲ್ಲಿನ, ಅಡ್ಡಕುಂಕುಮದ ಪೆದ್ದ ಮುತ್ತೈದೆಯು, “ದನಿಯಿಲ್ಲ, ದಾಟಿಯಿಲ್ಲ ಬಿಡಿರೇ, ನನ್ನನ್ನೇತಕ್ಕೆ ಪೀಡಿಸುತ್ತೀರಿ?” ಎಂದಳು ಒಯ್ಯಾರ ದಿಂದ ಕತ್ತನ್ನಾಡಿಸುತ್ತ ಮತ್ತೊಬ್ಬ ಚತುರೆಯು: ‘ಸುಂದರಮ್ಮ ನವರೇ, ತಮ್ಮದಾಗಲಿ’ ಎಂದಳು ಪುಸಲಾಯಿಸುವ ಧ್ವನಿಯಲ್ಲಿ. ಆಕೆಯು ತಟ್ಟನೆ ಸರಗನ್ನು ಸರಿಪಡಿಸಿಕೊಳ್ಳುತ್ತಾ: “ನನಗೆಲ್ಲಿ ಬರುತ್ತದೆಯೆ? ನೀನೇ ಹೇಳಿ ಚಿತ್ರಾಂಗಿ!” ಎಂದು ಮೂದಲಿಸುವ ಧ್ವನಿಯಲ್ಲಿ ನುಡಿದಳು. ಮತ್ತೊಬ್ಬ ಉದ್ದಕುಂಕುಮದಾಕೆಯು, ಹಾಲು ಕುಡಿಯುತ್ತಿದ್ದ ಮಗುವನ್ನು ದೂಷಿಸುತ್ತ: “ಈ ಪ್ರಾರಬ್ಧವನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರೆ ನಾನು ಹೇಳುತ್ತಿದ್ದೆನಮ್ಮ” ಎಂದಳು. ಆ ಕಾಲಕ್ಕೆ ಮತ್ತೊಬ್ಬ ರೇಖಿಯ ಚಂಚಲಾಕ್ಷಿಯು ಅಲ್ಲಿಗೆ ಬಂದಳು. ಉಳಿದವರೆಲ್ಲ ಆಕೆಯನ್ನು ಕಂಡು ಸಂಭ್ರಮದಿಂದ: “ಅದಿಗೋ! ಬಂದಿತು!! ಹಾಡಿನ ಗಣಿ! ಗಣಿ, ಮಣಿ” ಮುಂತಾಗಿ ಉದ್ಘೋಷಿಸಿದರು; ಹಾಗೂ ಹೀಗೂ ಪ್ರಯತ್ನ ಪಟ್ಟು ಆ ಚತುರೆಯು ಕಂಠವನ್ನು ಸರಿಪಡಿಸಿಕೊಂಡು: “ಹಸೆ ಎಎ ಗೆ ಎ ಳೇ ಎಎಎಎ!” ಎಂದು ದೀರ್ಘ ಸುವ ಹೊತ್ತಿಗೆ, ಪುರೋಹಿತ ನರಸಿಂಹಭಟ್ಟರ ಮಂತ್ರಘೋಷವು ಚಪ್ಪರವೇ ಹಾರಿಬೀಳುವಂತೆ ಧ್ವನಿಗೈದಿತು! ಆ ಭೈರವನಿನಾದದಲ್ಲಿ ಆ ಕುಲುಕುಗಾರ್ತಿಯ ಹಾಡು ಅಷ್ಟಕ್ಕೇ ನಿಂತಿತು.

ಪುರೋಹಿತರು ಸುವರ್ಣ ಪುಷ್ಪಕ್ಕೆಂದು ದಕ್ಷಿಣೆ ಕೇಳುತ್ತಿದ್ದರು. ಶರ್ಮರು ಕೈಗೆ ಬಂದಷ್ಟು ತೆಗೆದು ಕೊಡುತ್ತಿದ್ದರು. ಶರ್ಮರು ಶ್ರೀಮಂತರಾದರೂ ಕೃಪಣರಾಗಿರಲಿಲ್ಲ. ಅವರು ನಿಂತಲ್ಲಿ ನಿಲ್ಲಲು ಪುರಸ್ತಿಲ್ಲವಂತಿದ್ದಿತು. ಅಲ್ಲಿ, ಇಲ್ಲಿ ಹಾಡುತ್ತಿದ್ದರು. ದಾನ ಧರ್ಮ ಪರೋಪಕಾರಗಳೆಂದರೆ ಅವರು ಜೀವರಪಡುತ್ತಿರಲಿಲ್ಲ. ಬ್ರಾಹ್ಮಣರಿಗೆ ಭೂರಿದಕ್ಷಿಣೆ ಕೊಡಲ್ಪಟ್ಟಿತು. ಧಾರೆಯ ಸಮಯವು ಬಂದಿತು. ವಧುವು ಧವಳ ವರ್ಣದ ಸೀರೆಯನ್ನುಟ್ಟು, ಅಂತಹದೇ ನಯವಾದ ರವಿಕೆಯನ್ನು ತೊಟ್ಟು, ಹಗುರವಾದ ಜಡೆಯಿಂದ, ಅವನಿತ ವದನಳಾಗಿ, ಲಜ್ಜಾಭಾರದಿಂದ ಕೂಡಿದ ಸಾವಧಾನದ ಪದವಿಕ್ಷೇಪದಿಂದ ತೆರೆಯು ಹಿಂದೆ ಬಂದು ಸೇರಿದಳು. ಮಂತ್ರಗಳು ಗಂಭೀರವಾಣಿಯಿಂದ ಕೇಳಿ ಬರುತ್ತಿದ್ದುವು. ಆಗಬೇಕಾದ ಶಾಸ್ತ್ರವಿಧಿಯಾದ ನಂತರ, ತೆರೆಯನ್ನು ಓರೆ ಮಾಡಿದರು. ಪ್ರೇಮಿಗಳ ಪರಸ್ಪರ ಮುಖವಾಡವೋಕನವಾಯಿತು. ಪೂವಾಲೆಗಳು ಒಬ್ಬರ ಕರದಿಂದೊಬ್ಬರ ಕೊರಳಿಗೆ ಬಿದ್ದುವು. ಮುರಾದೇವಿಯವರು ಎವೆಯಿಕ್ಕದೆ ಪುಟ್ಟ ದಂಪತಿಗಳನ್ನು ಚೇತನ ವಿಗ್ರಹದಂತೆ ಮನಸಾರ ನೋಡುತ್ತಿದ್ದರು. ಆನಂದಬಾಷ್ಪಗಳಿಂದ ಅವರ ನಯನವು ತೊಯ್ದು ಹೋಯಿತು. ಶರ್ಮರ ಹಾರಾಟವ ಧಾವಂತದಲ್ಲಿ ಅವರಿಗೆ ಅಷ್ಟು ಸುಖವನ್ನನುಭವಿಸಲು ವಿರಾಮವಿರಲಿಲ್ಲ. ಮುಂದೆ ನಡೆಯ ಬೇಕಾದ ಕೆಲಸಗಳೆಲ್ಲವೂ ನಡೆದವು. ಅದರಲ್ಲಿ ಹೆಚ್ಚೇನಂದರೆ, ಶರ್ಮರು ಹೇರಳವಾದ ಖರ್ಚಿನಿಂದ, ಸಕಲವೂ ಧಾರಾಳವಾದ ರೀತಿಯಲ್ಲಿ ಬಾರ್ಕು ಮಾಡಲು ಏರ್ಪಡಿಸಿದ್ದರೂ, ಅದರ ವಿನಿಯೋಗವು ಮಾತ್ರ ಸಕಾರಣವಾಗಿ ಆಗಲಿಲ್ಲ. ಸರಿಯಾದ

ಕಾರ್ಯದರ್ಶಿಗಳಿಲ್ಲದಿದ್ದರೇ ಅವಕ್ಕೆ ಕಾರಣವಿರಬಹುದು. ಶರ್ಮರೊಬ್ಬರು ಎಷ್ಟೆಂದು ನೋಡಿಕೊಳ್ಳುವರು? “ಏತರಣೆ, ವಿಚಕ್ಷಣೆಗಳಿಲ್ಲದ ಬಳಿಕ ಎಷ್ಟು ಮಾಡಿದರೇನು?” ಎಂಬುದು ಹಲವರ ಬಾಯಿಂದ ಬಂದು ಹೋಯಿತು. ಕಡೆಗೆ ಕೆಲವರಿಗೆ ಅಸಮಾಧಾನವೂ, ಅತ್ಯಪ್ಪಿಯೂ ಉಂಟಾಯಿತು. ಅದರೂ ಲಗ್ನವು ನಿಲ್ಲದೆ ನಡದೇ ಹೋಯಿತು.

[೫]



ರಾದೇವಿಯವರ ಅಭಿಪ್ರಾಯದಂತೆ ಶರ್ಮರು ಊರಜನರೆಲ್ಲರಿಗೂ ಸಂತೃಪ್ತಿಯನ್ನು ಮಾತ್ರ ಮಾಡಿಸಲಿಲ್ಲ. ಆ ವಿಚಾರವಾಗಿ ಮುರಾದೇವಿಯವರು ಗಂಡನಿಗೆ ಕೊಂಚ ಆಕ್ಷೇಪಿಸಿ ಮಾತನಾಡಿದರು. ಅದಕ್ಕೆ ಶರ್ಮರು: “ಆಗ ಅದೆಲ್ಲಾ ಗದ್ದಲಗಳನ್ನು ಇಟ್ಟುಕೊಂಡಿದ್ದರೆ, ಕೆಲಸಗಳು ಸಾಂಗವಾಗಿ ನಡೆಯುತ್ತಿರಲಿಲ್ಲ. ನಮ್ಮ ಕೆಲ ಇಷ್ಟ-ಮಿತ್ರರನ್ನೂ ಸಹ ನಾನು ಸಕಾಲಕ್ಕೆ ಕರೆಸಿಕೊಳ್ಳಲವಕಾಶವಾಗಲಿಲ್ಲ. ಎಲ್ಲಾ ಕಾರ್ಯಗಳು ಹದಿನೈದು ದಿನವಾಗಲೇ ಆಗಿ ನಡೆಯಬೇಕೆಂದರೆ ಹೇಗಾಗಬೇಕು? ನೀನೇ ಹೇಳು.” ಎಂದರು. ಅದಕ್ಕೆ ಮುರಾದೇವಿಯವರು: “ಅಷ್ಟು ಹುರಾಹುರಿಯಲ್ಲಿ ಮಾಡುವುದರ ಬದಲು ಬೇರೆ ಮುಹೂರ್ತವನ್ನು ನಿಷ್ಕರ್ಷೆ ಮಾಡಿದ್ದರಾಗುತ್ತಿರಲಿಲ್ಲವೆ?” ಎಂದುದಕ್ಕೆ, ಶರ್ಮರು “ಏನೋ ನಮ್ಮ ಪೂರ್ವಜರ ಪುಣ್ಯವಿಶೇಷದಿಂದ ನಮಗನುಕೂಲವಾದ ವರ್ತನೆಯೇ ಸಿಕ್ಕಿದೆ. ಅವ

ನನ್ನೂ ಒಡಂಬಡಿಸಿದ್ದಾಯಿತು. ಒಂದುವೇಳೆ ಲಗ್ನವನ್ನು ಸಾವಕಾಶಕ್ಕೆ ಬಿಟ್ಟಿದ್ದರೆ, ಈಗಿನ ಕಾಲದ ಹುಡುಗ. ಮತ್ತೆ ಮನಸ್ಸು ಚಲಿಸಿ, ಮದುವೆಗೆ ಒಪ್ಪದೆ ಹೋಗಿದ್ದರೆ ಹೇಗೆ? ಈ ಕಾರಣಗಳಿಂದ ಆವಷ್ಟು ಚಾಗ್ರತೆ ಮಾಡಿದ್ದಾಯಿತು. ಹೋಗಲಿ. ಮತ್ತಾವುದಾದರೂ ನೆವದಿಂದ ನಿನ್ನ ಭೇಷ್ಯವನ್ನೂ ನೆರವೇರಿಸುತ್ತೇನೆ” ಎಂಬುದಾಗಿ ಒಕ್ಕಣಿಸಿದರು.

[೬]



ದುಸೆಯಾದ ಮೇಲೆ ಪ್ರಪೋದನು ಓದುವುದಕ್ಕೆ ಅನ್ಯದೇಶಕ್ಕೆ ಹೋಗುವೆನೆಂದು ವಾವನವರೊಡನೆ ಹೇಳಿ ಹೋಗಿದ್ದನು. ಆತನು ಹೋಗಿ ಕೆಲವು ತಿಂಗಳಾಗುತ್ತಾ ಬಂದಿತಾದರೂ ಕ್ಷೇಮಲಾಭದ ಕಾಗದವಿಲ್ಲ. ಅಲ್ಲದೆ ಆತನೆಲ್ಲಿರುವನೆಂಬುದು ತಿಳಿಯದೆ ಶರ್ಮರೂ ಬರೆಯಲಾಗಲಿಲ್ಲ. ಆ ವಿಷಯವಾಗಿ ಶರ್ಮರೂ, ಮುರಾದೇವಿಯವರೂ ಬಹಳ ಪಶ್ಚಾತ್ತಾಪಪಡುತ್ತಿದ್ದರು. ದೀವಳಿಗೆ ಹಬ್ಬವು ಬಂದಿತು. ನೊದಲ ವರ್ಷ! ಮಾಡುವುದೇನು? ಆ ಹಬ್ಬದಲ್ಲಿಯೇ ದೊಡ್ಡ ಸಮಾರಾಧನೆಯ ಸಮಾರಂಭವೆಂದು ಶರ್ಮರು ತೀರ್ಮಾನಿಸಿದ್ದರು. ಎಲ್ಲಕ್ಕೂ ಕಲ್ಲು ಬಿದ್ದಿತು. ಅಳಿಯನು ಅವಿಧೇಯನೆಂದೂ, ಇನ್ನೂ ಹಲವು ದುರಭಿಪ್ರಾಯಗಳೂ ಆ ದಂಪತಿಗಳ ಮನೋರಾಜ್ಯದಲ್ಲಿ ಹೊರಡಲಾರಂಭಿಸಿದವು. ದೀವಳಿಗೆಯೂ ಮುಗಿದು ಹೋಯಿತು. ವರ್ಷಗಳಾಗುತ್ತಾ ಬಂದುವು. ಮೂರು ವರ್ಷಗಳಾದುವು; ಆದರೂ ಅಳಿಯನ ಸಮಾಚಾರವಿಲ್ಲ. ಅವನು

ಜೀವದಿಂದಿರುವುದೂ, ಇಲ್ಲದಿರುವುದೂ ಊಹಿಸಲಾಗುತ್ತಿರಲಿಲ್ಲ!

ಇಷ್ಟರಲ್ಲಿ ಮುರಾದೇವಿಯವರಿಗೆ ಕ್ಷಯರೋಗವು ಬೇರೆ ಪ್ರಾಪ್ತವಾಯಿತು. ಬರಬರುತ್ತಾ ಅದು ಆಕೆಯ ಶರೀರವನ್ನು ಕೃಶಿಸಿ ಕಡೆಗೆ ಸೌಮಾಂಗಲ್ಯ ಯೋಗವನ್ನುಂಟು ಮಾಡಿತು.

ಶರ್ಮರು ಹತಾಶರಾದರು. ಅವರಿಗೆ ದಿಕ್ಕೇ ತೋಚದೆ ಹೋಯಿತು. “ದೇವರು ಸಕಲ ಸೌಭಾಗ್ಯಗಳನ್ನೂ ಕೊಟ್ಟ; ಆದರೆ ಕರುಣೆದೋರದೆ ಹೋದ. ಮಕ್ಕಳಿಲ್ಲವೆಂದು ಮರು ಗುತ್ತಿದ್ದ ನನಗೆ ಈ ನಿರ್ಭಾಗ್ಯ ಹೆಣ್ಣನ್ನೇ ತಕ್ಕ ಕೊಟ್ಟನೋ ಕಾಣೆ! ಇವಳೇ ಹುಟ್ಟದಿದ್ದರೆ ನನಗೇ ತಾಪವಿರುತ್ತಿರಲಿಲ್ಲ. ನೀರಿನ ಗುಳ್ಳೆಯಂತೆ ಕೆಲದಿನಗಳ ಅಸಾರವಾದ ಆನಂದವು ಮೂಡಿ ಒಡೆದುಹೋಯಿತು. ಅವಸರದಲ್ಲಿ ಮದುವೆಯ ದಿನ ದಂಪತಿಗಳು ಪೀಠದ ಮೇಲೆ ಕುಳಿತುಕೊಂಡು ಸಹ ಕಣ್ಣು ತುಂಬ ನೋಡಲನಕಾಶವಾಗಲಿಲ್ಲ. ಹೀಗಾಗುತ್ತಿದೆಯೆಂದು ಯಾರು ತಿಳಿದಿದ್ದರು? ಅಂತೂ ಪ್ರಸಂಚದಲ್ಲಿ ತಿರಿದುಂಡರೂ ಸುಖವಾಗಿರ ಬಹುದು. ಈ ಐಶ್ವರ್ಯವೂ ಸಾಕು! ಈ ಮಕ್ಕಳಿಲ್ಲವೆಂಬ ಕೊರಗಟೆಯೂ ಸಾಕು! ಅದಾಗಿ ಅನುಭವಿಸುತ್ತಿರುವ ದುಃಖವೂ ಸಾಕು.” ಮುಂತಾಗಿ ಯೋಚಿಸಿ-ಯೋಚಿಸಿ, ಚಿಂತೆಯೆಂಬ ಚಿತ್ತೆ ಯಿಂದ ಶರ್ಮರು ದಹಿಸಲ್ಪಡುತ್ತಿದ್ದರು. ಅದೇ ಮನೋರೋಗ ದಿಂದಲೇ ಅವರು ಹಾಸಿಗೆ ಹಿಡಿದು ಮಲಗಿದರು.

ಮನೆಗೆಲಸಗಳೂ, ಇತರ ವ್ಯವಹಾರಿಕ ವಿಷಯಗಳೂ ಕೇವಲ ಹದಿನೈದು ವರ್ಷದ ಅವರ ಮುದ್ದು ಮಗಳಿಂದಲೇ ನಡೆಯಬೇಕಾಗಿದ್ದಿತು. ಅದನ್ನು ನೋಡಿಯಂತೂ ಶರ್ಮರ ಪ್ರಾಣವೇ ಹೋದಂತಾಗುತ್ತಿದ್ದಿತು. ಅನಂತರ ಅವರು

ಹೇರಂಭಾಪುರದಲ್ಲಿದ್ದ ತಮ್ಮ ಭಾವ-ಮೈದುನನನ್ನು ಕರೆಸಿಕೊಂಡರು. ಆತನು ಬಂದ ಮೇಲೆ ಮಗಳು ಮನೆಗೆಲಸಗಳಲ್ಲಿ ಮಾತ್ರ ತೊಡಗುತ್ತಿದ್ದಳು. ಹೆಂಡತಿಯನ್ನೂ ಕರೆತರಲು ಶರ್ಮರು ಭಾವ-ಮೈದುನನಿಗೆ ಹೇಳಿದರು. ಕೆಲವು ಅನಿವಾರ್ಯಗಳಿರುವುದಾಗಿ ಆತನಿಂದ ತಿಳಿದು ಸುಮ್ಮನಿರಬೇಕಾಯಿತು.

ಶರ್ಮರಿಗೆ ವ್ಯಾಧಿಯು ಹೆಚ್ಚಾಗುತ್ತಾ ಬಂದಿತು. ಅದರ ನಿವಾರಣೆಯ ಸಲುವಾಗಿ ಭಾವ-ಮೈದುನನು ಔಷಧಿಗಳನ್ನು ಕೊಡಿಸಲು ಮೊದಲು ಮಾಡಿದನು. ಶರ್ಮರು ಔಷಧಿ ಬೇಡವೆನ್ನುತ್ತಿದ್ದರೂ, ವೈದ್ಯರ ಹಾವಳಿಯಿಂದಲೂ ಭಾವ-ಮೈದುನನ ಬಲಾತ್ಕಾರದಿಂದಲೂ ಕಡ್ಡಾಯವಾಗಿ ಕುಡಿಯಬೇಕಾಗಿ ಬಂದಿತು. ಮನೋರೋಗಕ್ಕೆ ಮದ್ದುಂಟೆ? ವೈದ್ಯರ ಔಷಧಿಗಳು ಶರ್ಮರಿಗೆ ಹೊಸ ಖಾಯಿಲೆಗಳನ್ನುಂಟುಮಾಡಿದುವು. ಹೀಗಾಗಿ ತಾವಿನ್ನು ಬದುಕುವುದಿಲ್ಲವೆಂದು ಶರ್ಮರು ತಿಳಿದವರಾದರು. ಕಡೆಗೆ ಅವಸಾನಕಾಲವು ಸಮೀಪಿಸಿತು. ಆಗ ಅವರು ಭಾವ-ಮೈದುನನನ್ನೂ, ಮಗಳನ್ನೂ ಹತ್ತರ ಕರೆದು: “ಮಗಳನ್ನು ಕೈಬಿಡಬೇಡವೆಂದೂ, ಅಳಿಯನೆಲ್ಲಿವ್ವರೂ ಹುಡುಕಿಸಿ, ಮಗಳನ್ನವನಿಗೊಪ್ಪಿಸಿ, ಆಸ್ತಿಯನ್ನವರ ವಶಪಡಿಸಬೇಕೆಂದೂ” ಭಾವ-ಮೈದುನನಿಂದ ಪ್ರವಾಣ ವಚನವನ್ನು ಹೊಂದಿ, ಜೀವನ್ಮುಕ್ತರಾದರು. ಶರ್ಮರ ಉತ್ತರ ಕ್ರಿಯಾದಿಗಳೂ ಪೂರೈಸಿದುವು.

ಶ್ರೀಧರಶರ್ಮನು ಅನಾಥಿಯಾದ ಕುಮುದೆಯನ್ನು ತನ್ನ ಗ್ರಾಮಕ್ಕೆ ಕರೆದುಕೊಂಡು ಹೋದನು. ಸ್ವಲ್ಪ ದಿನಗಳಲ್ಲಿಯೇ ಲಕ್ಷ್ಮಿಯು ವಾಸಿಸುತ್ತಿದ್ದ ಮನೆಯು ಕಡೆಗೆ ಪಿಶಾಚವಾಸಗೃಹನಾಯಿತು!

[೭]



ದು ಚೈತ್ರ ಬಹುಳ ಬಿದಿಗೆಯಾಗಿದ್ದಿತು. ಆಗಸದಲ್ಲಿ ಸುಧಾಕರನಿನ್ನೂ ಮಾರ್ಗಸ್ಥನಾಗಿರಲಿಲ್ಲ. ಯಾಮಿನೀದೇವಿಯ ಅಧಿಪತ್ಯವೇ ಇನ್ನೂ ನೆಲೆಸಿದ್ದಿತು. ಇನ್ನೇನು,

ಒಗಲೋ ಈಗಲೋ ಶುಭಾಂಶುವಿನಿಂದ ತಾನು ಪರಾಜಿತಳಾಗುವೆನೆಂದು ಆಕೆಯು ಕಳವಳಪಡುತ್ತಿದ್ದಳು. ಕನ್ನೈದಿಲೆಗಳು ತಮ್ಮ ಪ್ರಿಯನ ಆಗಮನವನ್ನೇ ಎದುರು ನೋಡುತ್ತಲಿದ್ದುವು.

ಬೊಂಬಾಯಿ ದಾದರಿನಲ್ಲಿ ಒಂದು ಸಾಮಾನ್ಯತರದ ಮನೆಯ ಮುಂದೆ ಸುಮಾರು ಹದಿನಾರು ವರ್ಷದ ತರುಣಿಯೋರ್ವಳು ಬಾಗಿಲಲ್ಲಿ ನಿಂತು ಯಾರ ಆಗಮನವನ್ನೂ ನಿರೀಕ್ಷಿಸುತ್ತಿದ್ದಳು. ಯಾರದಾದರೂ ಪದಪ್ಪಲಿತವಾದರೆ ಛಟ್ಟನೆ ಎಚ್ಚತ್ತು, ಸಂಭ್ರಮಾತುರತೆಗಳಿಂದ ಆ ಕಡೆ ನೋಡುವಳು. ಅದು ತನ್ನ ನಿರೀಕ್ಷಕರದಲ್ಲದಿದ್ದರೆ ಉದಾಸೀನದಿಂದ ಮತ್ತೆ ಯೋಚನೆಯಲ್ಲಿ ತೊಡಗುವಳು. ಅಷ್ಟು ಹೊತ್ತಿಗೆ ಚಂದ್ರನು ಚಂದ್ರಮುಖಿಯ ಪದನಾಕರ್ಷಿತನಾದನು. ತಿಂಗಳು ಬೆಳಕಿನಲ್ಲಿ ಆ ತರುಣಿಯ ಉಡಿಗೇ, ತೊಡಿಗೇ, ಆಕಾರಾದಿಗಳು ಆಕರ್ಷಣೀಯವಾದವುಗಳಾಗಿದ್ದವು. ಅವಳುಟ್ಟಿದ್ದ ದುಕೂಲವು ಹಾಲಿನ ನೊರೆಯಂತೆ ಹಗುರವಾಗಿ, ಪಿಳುಪಾಗಿ, ಮೃದುವಾಗಿದ್ದಿತು. ತೊಟ್ಟಿದ್ದ ರವಿಕೆಯು ಬಹಳ ಸೂಕ್ಷ್ಮವಾಗಿ; ಮೈಕಾಣುವದೋ ಎಂಬಂತೆ ಗುಲಾಬಿ ವರ್ಣದಿಂದ ಯುಕ್ತವಾಗಿದ್ದಿತು. ನಡು ಬಡವಾಗಿ, ಎದ್ದು ಕಾಣುತ್ತಿದ್ದ ಕುಚಭಾರ

ರದಿಂದ ಬಳುಕುವದೋ ಎಂಬಂತಿದ್ದಿತು. ಹೊಂಬಣ್ಣದ ಮೊಗದಲ್ಲಿ ಕೆಂಬಣ್ಣದ ತಿಲಕವು ತಿದ್ದಿದ್ದಿತು. ನೀಳವಾದ ಜಡೆಯ ಮೇಲ್ಭಾಗದಲ್ಲಿ ಮಲ್ಲಿಕಾ ಕುಸುಮಗುಚ್ಛವು ಮನೋಹರವಾಗಿ ಶೋಭಿಸುತ್ತಿದ್ದಿತು. ಆ ಹೊತ್ತಿಗೆ 'ಚಟ್, ಚಟ್' ಎಂದು ಚಡಾವಿನ ಶಬ್ದವಾಡುತ್ತ ಯುವಕನೋರ್ವನು ಆ ಮನೆಯ ಮುಂಭಾಗಕ್ಕೆ ಬಂದು ಸೇರಿದವನೇ, ತರುಣಿಯ ಕೈ ಹಿಡಿದು ಕುಲುಕಿಸುತ್ತಾ:—“ಬಹಳ ಹೊತ್ತಾಯಿತೇ ರತ್ನ?”. ಎಂದನು ನಯವಾಗಿ. ಅವಳು ಉಕ್ಕಿ ಬರುತ್ತಿದ್ದ ಸಂತೋಷವನ್ನು ಅಡಗಿಸಿಕೊಳ್ಳುತ್ತ:—“ಅಂತೂ ಬಂದಿರಲ್ಲ!” ಎಂದು ಮಂಜುಳ ವಾಣಿಯಲ್ಲಿ ಹೇಳುತ್ತಿದ್ದಂತೆಯೇ ಇಬ್ಬರೂ ಮನೆಯೊಳಹೊಕ್ಕರು.

ಗಗನದಲ್ಲಿ ಚಂದ್ರನು ಪ್ರಶಾಂತನಾಗಿ ಹೊಳೆಯುತ್ತಿದ್ದನು. ವಾರಿದಗಳು ಆಗಾಗ ಗುಂಪು ಸೇರಿ ಅವನನ್ನು ಮುತ್ತುತ್ತಿದ್ದವು. ನಿಶೆಯು ಚಂದ್ರನ ಮೇಲೆ ಯುದ್ಧಸನ್ನದ್ಧಳಾಗಿದ್ದಳು. ಚಂದ್ರನಾಕೆಯನ್ನು ಪ್ರಬಲ ಪರಾಕ್ರಮಗಳಿಂದಟ್ಟುತ್ತಿದ್ದನು.

ಸುವಾರು ಅರ್ಧಗಂಟಿ ಕಳೆದಿರಬಹುದು. ಯುವಕನು ಪುನಃ ತರುಣಿಯ ಕೈ ಹಿಡಿದು ಹೊರಗೆ ಬಂದನು. ಆಗ ಶಶಾಂಕನ ಪ್ರಕಾಶವಿರಲಿಲ್ಲ.

ಅವರುಗಳ ಮುಖವೂ ಹಾಗೆಯೇ ಇದ್ದವು. ತರುಣಿಯು ಮುಡಿದಿದ್ದ ಮೊಗ್ಗಿಗಳು ಮಾತ್ರ ಅರಳಿದ್ದವು.

ಯುವಕನು ತರುಣಿಯನ್ನು ಸಂಬೋಧಿಸಿ: “ನಾಳೆ ಖಂಡಿತವಾಗಿ ತಂದುಕೊಡುತ್ತೇನೆ. ನೀನು ಯೋಚಿಸಬೇಡ. ಬರುತ್ತೇನೆ” ಎಂದು ಬೀಳ್ಕೊಂಡು, ದಡದಡನೆ ಹೊರಟು ನಡೆದನು. ತರ.

ಣಿಯು ಬಾಗಿಲನ್ನು ಇಕ್ಕಿಕೊಂಡು ಒಳಗೆ ಹೊರಟಳು. ಯಾವ ಕಾರಣದಿಂದಲೋ ಒಳಗೆ ಅಗುಳಿಯನ್ನು ಹಾಕುವುದು ಮರೆತು ಹೋಯಿತು. ಅಗಲುಪಿಕೆಯ ದುಃಖದಿಂದಿರಬಹುದು, ಸಾಪ!

ಯುವಕನು ಜಾಗ್ರತೆಯಾಗಿ ಹೆಜ್ಜೆಗಳನ್ನು ಹಾಕುತ್ತಾ ಮುಂದು ಮುಂದಕ್ಕೆ ಸಾಗುತ್ತಿದ್ದನು. ಆ ಕಾಲಕ್ಕೆ ತನುವು ಜಯಿಸಲ್ಪಟ್ಟು, ಪುನಃ ಯಾಮಿನೀ ರಾಜ್ಯವೇರ್ಪಟ್ಟಿತು. ಕೂಡಲೆ ಗಾಳಿಯು ಬಲವಾಯಿತು. ಒಂದೊಂದೇ ಗಾತ್ರವಾದ ಹನಿ ಯುದುರುವುದಕ್ಕೆ ವೊದಲಾಯಿತು. ಇದ್ದಕ್ಕಿದ್ದಂತೆಯೇ 'ಫಟ್ ಫಟ್' ಎಂದು ಮಳೆಯು ರಭಸವಾಯಿತು. ಯುವಕನು ಮುಂದೆ ನಡೆಯಲು ಸಾಧ್ಯವಿಲ್ಲದೆ, ಹತಾಶನಾಗಿ ಹಿಂದಿರುಗುತ್ತ ಓಡಿ ಹೋಗಿ, ವೊದಲು ತಾನು ಹೊರಟ ಮನೆಬಾಗಿಲ ಬಳಿಗೆ ಹೋಗಿ, ಕದವನ್ನು ತಳ್ಳಿ ಮನೆಯವರನ್ನು ಕೂಗಬೇಕೆಂದಿದ್ದನು; ಆದರೆ ಕದವು ತಳ್ಳುತ್ತಲೇ ಹಿಂದಕ್ಕೆ ಹೋಯಿತು. ಯುವಕನು ಯಾರನ್ನೂ ಕರೆಯದೆಯೇ ಬಾಗಿಲು ಸರಾಗವಾಗಿ ಬಂದದ್ದಕ್ಕಾಗಿ ಮನಸ್ಸಿನಲ್ಲಿಯೇ ಸಂತೋಷಿಸುತ್ತಾ ಒಳಹೊಕ್ಕನು. ಒಂದು ಒಣಿಯನ್ನು ಹಾಡು, ಕೊಂಚ ಎಡಭಾಗಕ್ಕೆ ತಿರುಗಿ, ಅಲ್ಲೂ ಸ್ವಲ್ಪ ಓಣಿಯಲ್ಲಿಯೇ ಮುಂದುವರಿದು, ಅನಂತರ ಒಳಮನೆಗೆ ಪ್ರವೇಶ ಮಾಡಬೇಕಾಗಿದ್ದಿತು. ಅಲ್ಲಿಯ ವರೆಗೂ ಹೋದನು. ನಡುಮನೆಯ ಬಾಗಿಲು ಹಾಕಿದ್ದುದರಿಂದ, ಇನ್ನು ಮುಂದೆ ಹೋಗಲಾಗಲಿಲ್ಲ; ಅಲ್ಲದೆ ಮನೆಯೊಳಗೆ ವಿಶೇಷ ಗದ್ದಲದಿಂದ ವ್ಯಾಜ್ಯ ನಡೆಯುತ್ತಿದ್ದಿತು. ಯುವಕನು ಅನುಮಾನಿತ ಮನಸ್ಕನಾಗಿ, ಕೌತುಕದಿಂದ ಅದನ್ನು ಅಲಿಸಬೇಕೆಂದು ನಿಶ್ಚಯವಾಗಿ ಹಾಗೆಯೇ ನಿಂತನು. ಒಳಗಿನ ನಾಗ್ನದ್ವ್ಯಾಟವು ಈ ರೀತಿ

ಯಾಗಿದ್ದಿತು:

“ನೀನು ಎಷ್ಟೇ ಹೇಳು, ನಾನು ಒಪ್ಪಲೊಲ್ಲೆನು.”

“ಮತ್ತೇನನ್ನು ಮಾಡ ಹೇಳುವೆ?”

“ಹದಿನಾರುವರ್ಷದ ಹುಡುಗಿಗೆ, ಅದರಲ್ಲೂ ವೇಶ್ಯಾ ಕುಲದಲ್ಲಿ ಹುಟ್ಟಿದವಳಿಗೆ, ಸಲ-ಸಲವೂ ಹೇಳಿಕೊಡುತ್ತಿರ ಬೇಕೇನು? ನಿನ್ನ ಜನ್ಮಕ್ಕೆ ನಾಚಿಕೆಯಾಗದಿರುವುದು ಹೆಚ್ಚು. ನೀನು ಪೂರ್ಣವಾಗಿ ಅವನ ವಶವರ್ತಿನಿಯಾಗಿರುವೆ. ವಾರವನಿ ತೆಯರೆಂದಿಗಾವರೂ ವಿಟನ ಪೋಹಕ್ಕೊಳಗಾಗುವುದುಂಟೇ? ಹಾಗಾದ ಮೇಲೆ ಈ ವೃತ್ತಿಯೇತಕ್ಕೆ? ಈ ಸಾಧನವೇತಕ್ಕೆ? ಚೆನ್ನಾಯಿತು! ಚೆನ್ನಾಯಿತು!!”

“ನಾನು ಅವರ ವಶವರ್ತಿನಿಯಾದುದಾವಾಗ?”

“ಮತ್ತೊಮ್ಮೆ ‘ಅವರು’ ಎಂಬ ಶಬ್ದವನ್ನೆತ್ತಿದರೆ ನಾಲಿಗೆ ಯನ್ನೇ ತುಂಡರಿಸುವೆನು. ಚಿಕ್ಕ ಪುಟ್ಟ ವಿಷಯಗಳಲ್ಲಿಯೂ ಪರಿಜ್ಞಾನವಿಲ್ಲದೆ ವರ್ತಿಸುತ್ತಿರುವೆ. ನಿನ್ನ ಮೋರೆ ಸುಟ್ಟಿತು. ಎದುರು ಮನೆಯ ಶಾರದಾಸಾನಿಯನ್ನು ನೋಡು. ಆ ಮುದ್ದಿ ಗೂಬೆಯು ಬಂದಾಗ ಹಾವ, ಭಾವ, ವಿಲಾಸಗಳಿಂದ ಬೆರಗು ಮಾಡಿ, ಚಂದ್ರಹಾರವನ್ನು ನಾಶಿಸಿಕೊಂಡಳು. ಅವನ ಮರೆಯಲ್ಲಿ ಲೆಕ್ಕವಿಲ್ಲದಷ್ಟು ಜನ ಬಂದು-ಹೋಗುವರು. ನಿನ್ನಂತೆ ಒಬ್ಬನೇ ಮಹಾನುಭಾವನೆಂದು ನಂಬಿಕೊಂಡಿದ್ದರೆ, ಅವಳು ಮೂರುಕಣ್ಣಿನ ಚಿಪ್ಪೇ ತೆಗೆದುಕೊಳ್ಳಬೇಕಾಗುತ್ತಿದ್ದಿತು.”

“ದಯವಿಟ್ಟು ಇದೊಂದು ಸಲ ಕ್ಷಮಿಸು. ಏನು ಮಾಡ ಬೇಕೋ ತಿಳಿಸು.”

“ನಮ್ಮ ಕುಲವೃತ್ತಿಯೇನಿದ್ದರೂ ‘ಘನವಂತ’ ಎಂಬ

తబ్దక్తే బిలీ కేడబ్బేకేః ఏనః ఆకార, ఏకార, గౌరవ ఇత్యాదిగళ గేడవే నమగే బేడ. అల్లదే నిజవాల ప్రితి యన్న యారల్లియూ తేరిసకూడదు. ఏనిద్దరూ నటినే యింద మరుళు మూడబ్బేకు. ఙ్నాన బందితే?”

“ఆగలి.”

“నాళే ఎష్ట్య కేడపత్తేసేంబు డేళిద?”

“వత్తు రూసేగళన్న.”

“అవన ముఖవ మేలీసే ఆవన్న. ఙ్నద బళేగళి గేను డేళిద?”

“ముందిన తింగళల్లి మూడిసువరం....అల్ల....అల్ల.... నంతే”

“అత్త డాగేయే. నాళే అవను బందేడనేయే డేరిగి, అవన మేలీ బిద్దు బిడబ్బేడ. ఇరలి. ఆ విఙార వాగి ఆ మేలీ డేళుత్తేనే. అవను డేంఙతి, మూవంది రిగే బరేదిద్ద కాగదగళన్న ఇసుగేంఙేయా?”

“అంఙే సేట్టిగేయల్లి డాకువుడాగి డేళి కసుగేంఙి డిరువేను.”

“ముంఙే! ఎష్ట్య కాగదగళన్న అంఙే సేట్టిగేయల్లి డాకిరువేయే?”

“ఁందూ డాకలిల్లవల్లన్నూ. ఎల్లవన్నూ నీనే డరిదు డాకడే?”

“మత్తే డాకుత్తేనేంబ మూతు ఆవుదక్తే?”

“ఆతనోడనే డేళిదుదు మూత్ర డాగే.”

“ಆ ಮಾತನ್ನು ಅಲ್ಲಿಗೇ ಮರೆತು ಬಿಡಬೇಕೆಂದು ಒಮ್ಮೆ ಹೇಳಿದುದಲ್ಲವೇ? ಛಾ! ಛಾ!! ನಿನ್ನಂತಹ ಮೊದ್ಡಮ್ಮೆಯನ್ನು ನಾನಲ್ಲಿಯೂ ಕಾಣೆ. ಎಲ್ಲಿ ಆ ಕಾಗದಗಳನ್ನಿಲ್ಲಿ ತಾ. ಬೇಡ-ಬೇಡ; ನೋಡೋಣ ನಿನ್ನ ಅಳುವು, ನೀನೇ ಓದು.”

• ತೀರ್ಥರೂಪು ಸಮಾಸರಾದ ಮಾವನವರಿಗೆ, ನಮಸ್ಕಾರಗಳು. ತಮಗೆ ಲೆಕ್ಕವಿಲ್ಲದಷ್ಟು ಕಾಗದಗಳನ್ನು ಬರೆದರೂ ಒಂದಕ್ಕರವಾದರೂ ಪ್ರತ್ಯುತ್ತರವಿಲ್ಲ. ಇನ್ನು ಮನಸ್ಸಿನ ಶಾಂತತೆಯನ್ನು ತಡೆಯಲಾರೆ. ತಮ್ಮಿಂದ ಉತ್ತರ ಬಾರದಿದ್ದರೆ, ತಮಗೆ ಈ ಜನ್ಮದಲ್ಲಿ ಅಳಿಯನಿಲ್ಲನೆಂದೇ ತಿಳಿಯುತ್ತೀರಿ.’

ಪ್ರಮೋದ ಕುಮಾರ್, ಬಿ. ಎ.

“ಅವನ ತಲೆ. ಮತ್ತೊಂದು ಕಾಗದವನ್ನೋದುವೆ.”

“ಪ್ರಿಯ ಕುಮುದ, ಈ ಸಲವಾದರೂ ನಿನ್ನಿಂದ ಲೇಖಿಯು ಬಾರದಿದ್ದಲ್ಲಿ ಇನ್ನು ನನ್ನನ್ನು ಹೊಂದಲಾರೆ.”

ಪ್ರಮೋದ ಕುಮಾರ್, ಬಿ. ಎ.


“ಅಹಹಹಹ! ಏನು ಪ್ರೇಮವೋ? ಮೊದಲಿನ ಕಾಗದಗಳೆಲ್ಲವೂ ಅವರಿಗೆ ತಲುಪಿದ್ದರೆ, ಇವನನ್ನಿಲ್ಲಿ ಬಿಡುತ್ತಿದ್ದರೆ? ಎಂದೋ ಕರೆದುಕೊಂಡು ಹೋಗುತ್ತಿದ್ದರು; ಅಥವಾ ಇವನಾದರೂ ಹೋಗುತ್ತಿದ್ದನು. ಏನು ಜನ್ಮವೋ? ಹೋಗಲಿ. ಆ ಕಾಗದಗಳನ್ನು ಹರಿವು ಹಾಕು. ಯಾವಾಗ ಮಾವನಿಂದಲೂ ಹೆಂಡತಿಯಿಂದಲೂ ಕಟ್ಟಕಡೆಯ ಕಾಗದಗಳು ಬರಲಿಲ್ಲವೋ, ಉರಿವ ಜ್ವಾಲೆಯಲ್ಲಿ ತುಪ್ಪವನ್ನೆರಚಿದಂತಾಗುತ್ತದೆ. ಅನಂತರ ಅವನಿಗೆ ಹುಚ್ಚು ಹಿಡಿಸಿ, ಅವನ ಆ ಸ್ತ್ರಿಯನ್ನು ದಕ್ಕಿಸಿಕೊಂಡು, ಶಾರದಾಸಾನಿಗಿಂತಲೂ ಪದ್ಮಾಸಾನಿಯ ಮಗಳು

ಒಂದು ಕೈ ಮೇಲಿಂದೆನಿಸದಿದ್ದರೆ ನಾನು ನಿಮ್ಮಮ್ಮನೆ?"

§ § § § § §

ಹೊರಗೆ ಕೇಳುತ್ತಿದ್ದ ಯುವಕನ ಮುಖವು ಬೆವತ್ತು ಬೆಂಡಾಯಿತು. ಶರೀರವು ಅದುರಿತು. ರೋಮಾಂಕಾಯಿತು. ಗುಂಡಿಗೆಯೊಡೆದು ನೀರಾಯಿತು. ಕಣ್ಣುಗಳಲ್ಲಿ ಹನಿಯುದು ರಿತು. ಒಮ್ಮೆ ಕ್ರೋಧಿತನಾಗುವನು. ಒಡನೆಯೇ ಅದನ್ನು ಅಡಗಿಸಿಕೊಳ್ಳುವನು. ಬಗೆ ಬಗೆಯ ಯೋಚನೆಗಳು ಅವನ ಹೃದಯ ಮಧ್ಯದಲ್ಲಿ ನಾಟ್ಯವಾಡತೊಡಗಿದುವು. ಕಡೆಗೆ ನಿಟ್ಟುಸಿರನ್ನು ಬಿಡುತ್ತ ಆ ಪ್ರದೇಶದಿಂದ ಬೇಗನೆ ತೊಲಗಿ ಹೋದನು. ಹೊರಗೆ ಬಂದು ನೋಡುವಲ್ಲಿ ಮಳೆಯು ನಿಂತಿದ್ದಿತು. ಚಂದ್ರನೂ ಪ್ರಕಾಶಮಾನವಾಗಿ ತೋರುತ್ತಿದ್ದನು. ತಂಗಾಳಿ ಬೀಸುತ್ತಿದ್ದಿತು. ಯುವಕನು ಉನ್ನತ್ತನಂತೆ ಉಗೆಬಂಡಿಯ ನಿಲ್ದಾಣದ ಕಡೆಗೆ ಓಡಿದನು. ಗಾಡಿಯು ಕಂಬಿಯ ಮೇಲೆ ಸಿಕ್ಕಿ ವಾಗಿದ್ದಿತು. ಜಾಗ್ರತೆಯಾಗಿ ತಿಕ್ಕಿಟು ಮಾರುತ್ತಿದ್ದಲ್ಲಿಗೆ ನುಗ್ಗಿದನು.

[೮]



ದು ಜನರಿಂದ ನಿಬಿಡೀಕೃತವಾಗಿ, ಸಮಸ್ತ ಸುಖಗಳಿಗೂ ಮಾತೃಸ್ಥಾನವಾಗಿದ್ದ ಗೃಹವು ಇಂದು ಶುನಕ, ಗಾರ್ದಭ, ವಾನರಾದಿಗಳ ಆವಾಸಸ್ಥಾನವಾಗಿದೆ. ಅಂದು ಹಸರು ಚಪ್ಪರದಿಂದ ಭೂಷಿತವಾಗಿ, ಅನೇಕ ಜನರ ಕಣ್ಮನಗಳನ್ನು ಆನಂದಗೊಳಿಸಿದ್ದ ಪ್ರದೇಶವು, ಇಂದು ಕಸ, ಕಡ್ಡಿಗಳಿಂದಲೂ

ಗೊಬ್ಬರದ ಗುಡ್ಡಗಳಿಂದಲೂ ಮನಸಿಗೆ ಅಸಹ್ಯವನ್ನುಂಟು ಮಾಡುತ್ತಿದೆ. ಅಂದು ಮಂಜುಳ ವಾದ್ಯಗಳಿಂದಲೂ ಸುವಾಸಿನಿಯರ ಗೀತರವದಿಂದಲೂ ಕರ್ಣಾನಂದಕರವಾಗಿದ್ದ ಸ್ಥಳದಲ್ಲಿ ಇಂದು ವಾಯಸ, ಗೃಧ್ರ ನೊದಲಾದವುಗಳ ಕರ್ಣಕರ್ಣೋರನಿನಾದವು ಕೇಳಬರುತ್ತದೆ. ಅಂದು ಗೃಹಲಕ್ಷ್ಮಿಯು ಅತಿಥಿ, ಅಭ್ಯಾಗತರನ್ನು ಸತ್ಕರಿಸಿ ಆದರಿಸುತ್ತಿದ್ದ ಮನೆಯಲ್ಲಿ, ಇಂದು ಮೌನಧಾರಿಣಿಯಾದ ಕರಾಳಿಯು ಬಂದವರನ್ನು ದೂಡುತ್ತಿದ್ದಾಳೆ. ಅಂದು ಹಗಲೆನ್ನದೆ, ರಾತ್ರಿಯೆನ್ನದೆ ಲಕ್ಷ್ಮಿಯು ತಾನೇ ತಾನಾಗಿ ವಿಹರಿಸುತ್ತಿದ್ದ ಮನೆಯಲ್ಲಿ, ಇಂದು ದರಿದ್ರ ಲಕ್ಷ್ಮಿಯು ಬಹಳ ವೈಭವದಿಂದ ವಿಹರಿಸುತ್ತಿದ್ದಾಳೆ. ಎಂದು ಮುರಾದೇವಿಯವರೂ, ಶರ್ಮರೂ ಇಹವ್ಯಾಪಾರವನ್ನು ಸ್ವಲ್ಪ ಕಾಲವೊಳಗಾಗಿಯೇ ಮುಗಿಸಿಕೊಂಡು ಹೋದರೋ, ಅಂದೇ ಆ ಮನೆಯೂ ಮುರಿದು ಹೋಯಿತು. ದೈವಗತಿಯು ವಿಚಿತ್ರವಾದುದು!

ಸೌರಜನರಲ್ಲಿ ಅಸೂಯಾಪರರಾದ ಕೆಲವರು “ಆ ಗೃಹದಲ್ಲಿ ಭೂತನಿದ್ದಿತೆಂತಲೂ, ಅದು ಮನೆಯವರೆಲ್ಲರನ್ನೂ ಕೊನೆಗಾಣಿಸಿತೆಂತಲೂ” ಜೋಡಿಸಿ ಹೇಳಿದರು. ಊರೆಲ್ಲವೂ ಅದೇ ಪ್ರಚೀತಿಯಿಂದ ತುಂಬಿ ಹೋಯಿತು. ಎಲ್ಲರೂ ಆ ಮನೆಯ ಸವಿಸಂಕೇ ಹೋಗಲು ಅಂಜುತ್ತಿದ್ದರು.

ಮನೆಯ ಮುಂಭಾಗಕ್ಕೆ ಕೊಂಚ ದೂರದಲ್ಲಿ ಪುಂಡು ಹುಡುಗರ ಗುಂಪೊಂದು ಆಟದಲ್ಲಿ ಮಗ್ನವಾಗಿದ್ದಿತು. ಆ ಸಮಯಕ್ಕೆ ಅಶ್ವಶಕಟವೊಂದು ಆ ಮನೆಗಭಿಮುಖವಾಗಿ ಹೋಗುತ್ತಿದ್ದುದನ್ನು ಕಂಡು, ಆ ತುಂಟರಲ್ಲಿ ಒಬ್ಬನು: “ಯಾರಯ್ಯಾ

ಅದು? ಆ ಮನೆ ಕಡೆ ಗಾಡಿ ಬಿಡುತ್ತಿರುವೆ?” ಎಂದು ಕಿರು ಚುತ್ತಾ ಕೇಳಿದನು. ಗಾಡಿಯು ನಿಂತಿತು. ಬಾಡಿದ ಮೊಗ ದಿಂದ ಕೂಡಿದ ಓರ್ವ ಯುವಕನು ಹಿಂದಿನಿಂದ ಕೆಳಗಿಳಿದು ಬಂದು: “ಹುಡುಗರಿರಾ, ಸುಂದರ ಶರ್ಮರ ಮನೆ ಇದೇ ಅಲ್ಲವೆ?” ಎಂದು ವಿನಯವಾಗಿ ಕೇಳಿದನು. ಅದಕ್ಕಾ ಪೋರನು: “ನಿನ ಗೇನು ಹುಚ್ಚು ಹಿಡಿಯಿತೇನಯ್ಯಾ? ನೀನು ಯಾವ ಲೋಕ ದಿಂದ ಬಂದಿರುವೆ? ಎಲ್ಲಿಯ ಶರ್ಮರು? ಎಲ್ಲಿಯ ಮನೆ?” ಎಂದು ವಿಕಟಾಟ್ಯಹಾಸದಿಂದ ಮಾತು ಬೆಳೆಸುತ್ತಿದ್ದಂತೆಯೇ ಯುವಕನು, “ಹಾಗೆಂದರೇನು? ಶರ್ಮರೂ, ಅವರ ಸತ್ನಿ ಯವರೂ, ಮಗಳೂ ಎಲ್ಲಿಗೆ ಹೋದರು?” ಎಂದು ಗಾಬರಿ ಯಿಂದ ಕೇಳಿದನು. ಅವಕ್ಕೆ ಹುಡುಗನು: “ವಿನಯ್ಯಾ, ಪೆದ್ದಭಟ್ಟ ನಂತೆ ವಾತನಾಡುತ್ತಿರುವೆ? ಶರ್ಮರೂ ಅವರ ಹೆಂಡತಿ- ಮಗಳೂ ಸತ್ತು ಎಷ್ಟು ದಿವಸಗಳಾದುವು? ನೀನೂ ಸಹ ಆ ಮನೆಯೊಳಗಿರುವ ಭೂತಗಳಿಗೆ ಆಹುತಿಯಾಗಲು ಬಂದೆ ಯೇನೋ?” ಎಂದು ಹೇಳುತ್ತಿರುವಂತೆಯೇ ಯುವಕನ ಮೈ ಮೇಲೆ ಸ್ಮರಣೆಯೇ ಇದ್ದಂತೆ ಕಂಡುಬರಲಿಲ್ಲ. ಅವನು ಹಾಗೆ ಯೇ ಗಾಡಿಗೆ ಒರಗಿದನು. ಆ ಕ್ಷಣದಲ್ಲಿಯೇ ಗಾಡಿಯ ಆಳು ಓಡಿ ಬಂದು, ಅವನನ್ನು ಕೆಳಕ್ಕೆ ಬೀಳದಂತೆ ಹಿಡಿದು, ಗಾಡಿ ಯೊಳಕ್ಕೆ ಎತ್ತಿ ಹಾಕಿದನು.



[F]



ಧರನು ಸುಂದರಪುರದಿಂದ ಕುಮುದಿಯನ್ನು ಕರೆದುಕೊಂಡು ತನ್ನ ಸ್ವಗ್ರಾಮವಾದ ಹೇರಂಭಾಪುರಕ್ಕೆ ಬಂದು ಸೇರಿದ ನಂತರ, ಸುಂದರಪುರದಲ್ಲಿ ನಡೆದ ಸಮಾಚಾರಗಳೆಲ್ಲವನ್ನೂ ತನ್ನ ಅರ್ಧಾಂಗಿಯೊಡನೆ ಹೇಳಿದನು.

ಅವನ ಹೆಂಡತಿಯ ಹೆಸರು ಚಂಚಲೆ. ಅವಳು ಹೆಸರಿಗೆ ತಕ್ಕಂತೆ ಚಂಚಲೆಯೇ ಆಗಿದ್ದಳು. ವಯಸ್ಸು ಮೂವತ್ತಕ್ಕೆ ದಾಟಿದ್ದರೂ, ಹದಿನಾರು ವರ್ಷದ ಹುಡುಗಿಯಂತೆ ತೋರುತ್ತಿದ್ದಳು. ಸ್ವಲ್ಪ ಗಾತ್ರ ಶರೀರ, ಗೌರವರ್ಣ, ಕಣ್ಣು-ಮೂಗೂ ನೇರವಾಗಿದ್ದವು. ತಲೆಗೂದಲು ಮೃದುವಾಗಿ, ಅಚ್ಚಗಪ್ಪಾಗಿ, ಸರ್ಪಾಕಾರವಾಗಿ ಜಡೆಯಿಂದ ಕೂಡಿರುತ್ತಿತ್ತು. ಬೂದು ಬಣ್ಣದ ಕಣ್ಣುಗುಡ್ಡೆಗಳು ಸೌಂದರ್ಯಕ್ಕೆ ಸಹಕಾರಿಯಾದವುಗಳೆಂದು ಕಲಾವಿದರು ಒಪ್ಪಿಕೊಳ್ಳುವಂತಿದ್ದರೆ, ಸುಂದರಿಯೇ ಆಗಿದ್ದಳು. ಸ್ವಲ್ಪ ಗಂಭೀರವಾದ ಮಧುರವಾದ ವಾಣಿ.

ಶ್ರೀಧರನು ಹೇಳಿಮದೆಲ್ಲವನ್ನೂ ಕೇಳಿ ಚಂಚಲೆಯು: “ಇವಳನ್ನೇನು ಮಾಡಲು ಕರೆದುಕೊಂಡು ಬಂದಿರಿ?” ಎಂದಳು. ಶ್ರೀಧರನು:—“ಕುಮುದಿಯೂ ನಿನ್ನ ಮಗಳ ಜೊತೆಯಲ್ಲೊಬ್ಬ ಮಗಳೆಂದು ತಿಳಿ” ಎಂದನು. ಹಾಗೆ ಹೇಳುತ್ತಿದ್ದಂತೆಯೇ ಅವಳ ಕಣ್ಣುಗಳು ಒಂದು ಬಗೆಯಾದುವು. ಹಣೆಯ ಮೇಲೆ ಗೆರೆಗಳೇರ್ಪಟ್ಟುವು. ಭ್ರೂಯುಗ್ಮಗಳು ಸಂಕುಚಿತವಾದುವು. ವ್ಯತ್ಯಾಸದ ಧ್ವನಿಯಿಂದ, “ಆಗಬಹುದೇಳಿ” ಎಂದು ಅಂದಳು.

ಶ್ರೀಧರನು ಪ್ರಿಯಳ ಅಭಿಪ್ರಾಯಕ್ಕೆ ಎಂದಿಗೂ ವಿರೋಧವಾಗಿ ನಡೆಯುತ್ತಿರಲಿಲ್ಲ. ಅದು ಅವನ ಪ್ರೇಯಸಿಯ ಒಲವಿನ ವಿಧೇಯತೆ. ಪ್ರತಿಭಟಿಸಿ ಮಾತನಾಡುವುದೆಂದರೆ, ಸಾಧ್ಯವೇ ಇರಲಿಲ್ಲ. ಅವನ ಪ್ರಕೃತಿ ಅಂತಹದು.

ಸುಂದರಪುರಕ್ಕೆ ನೊವಲು ತಾನು ದೊರಡುವಾಗ ಹೆಂಡತಿಯನ್ನೂ ಬರಬೇಕೆಂದು ಕೇಳಿಕೊಂಡನು. “ನನ್ನಿಂದ ಕೆಲಸ ನಿಂತಾಗ ನಾನೇ ಬರುತ್ತೇನೆ.” ಎಂಬ ಉತ್ತರವನ್ನು ಹೊಂದಿ ಹೋಗಿದ್ದನು. ಒಟ್ಟಿನ ವೇಲೆ ಹೆಂಡತಿಯ ಅಡಿಯಾಳಾಗಿದ್ದ ನೆಂದು ಹೇಳಿದರೂ ಒಂದು ಗೌರವವು ಮಾತ್ರ. ಆ ಮಾತನ್ನು ಸಾಂಗಗೊಳಿಸದೆ ತಡೆದು ಬಿಟ್ಟಿದ್ದಿತು. ಹೆಂಡತಿಯ ಬಹು ವಚನ ಶಬ್ದಪ್ರಯೋಗವೇ ಅದಾಗಿದ್ದಿತು.

ಶ್ರೀಧರನಿಗೆ ಹದಿನಾರು ವರ್ಷದ ಹಿರೇ ಮಗನೊಬ್ಬನೂ, ಮೂರು ವರುಷದ ಮಗಳೊಬ್ಬಳೂ ಇದ್ದರು. ಮಧ್ಯೆ ಕೆಲವು ಕೈಗೆ ದಕ್ಕದೆ ಹೋಗಿದ್ದವು. ಅವುಗಳ ಮಾತು ನಮಗೆ ಬೇಡ. ಸದ್ಯಕ್ಕೆ ಸಂಸಾರದಲ್ಲಿ ಅಷ್ಟು ಮಾತ್ರವಿದ್ದರು. ಹೊಸದಾಗಿ ಬಂದು ಸೇರಿದವಳು ಕುಮುದೆ.

ಮಾಧವನೆಂಬ ಹೆಸರು ಮಗನಿಗೂ, ಶಾಮಲೆ ಎಂಬ ನಾಮಧೇಯವು ಮಗಳಿಗೂ ಇಡಲ್ಪಟ್ಟಿದ್ದಿತು.

ಚಂಚಲೆಗೆ ಪ್ರಪಂಚದಲ್ಲಿ ತಾನೂ ತನ್ನ ಮುದ್ದು ಮಕ್ಕಳೆರಡೂ, ದುಡಿಯುವುದರ ಸಲುವಾಗಿ ಗಂಡನು ಒಬ್ಬನೂ ಎಂಬ ಭಾವನೆಯಿದ್ದಿತು. ಅಂತೂ ಸ್ವಾರ್ಥಪರತೆಯಲ್ಲಿ ಅಗ್ರತಾಂಬೂಲವನ್ನು ಕೊಡಬೇಕಾದರೆ, ಅದು ಚಂಚಲೆಯದಾಗಿದ್ದಿತು.

ತನ್ನ ಸಂಸಾರದಲ್ಲಿ ಕುಮುದೆಯು ಬಂದು ಸೇರಿದಂದಿ

ನಿಂದಲೂ ಆಕೆಯ ನೆಮ್ಮದಿಗೆ ಏನೋ ಒಂದು ದೊಡ್ಡ ಆತಂಕ
ವುಂಟಾಯಿತೆಂದು ಭಾವಿಸುತ್ತಿದ್ದಳು. ಒಮ್ಮೊಮ್ಮೆ ಕುಮುದೆ
ಗಿದ್ದ ಅಪಾರವಾದ ಆಸ್ತಿಯಿಂದ ಕೊಂಚ ಸಮಾಧಾನ ಪಡು
ವಳು. ಮರುಕ್ಷಣದಲ್ಲಿಯೇ ಆ ಸಂಸತ್ತು ತಮಗೆ ದಕ್ಕುವು
ದಲ್ಲವೆಂಬ ಕಲ್ಪನೆಯುಂಟಾದಾಗ, ಏನೋ ಕಳೆದುಕೊಂಡವ
ಳಂತೆ ಬಹು ಪಶ್ಚಾತ್ತಾಪಬಡುವಳು. ಕಟ್ಟಕಡೆಗವಳು ಒಂದು
ಯೋಚನೆ ಮಾಡುವಳು. ಬಹು ಯುಕ್ತಿಸರಳಾದ ಆಕೆಯು,
ಅದನ್ನೇ ಸ್ಥಾಪಿಸಲು ಪ್ರಯತ್ನಪಡತೊಡಗಿದಳು. ತನ್ನ
ಹಂಚಿಕೆಯನ್ನು ಪುನಃ ಪುನಃ ವಿಮರ್ಶೆಮಾಡತೊಡಗಿದಳು:
“ಕುಮುದೆಯು ಹುಡುಗಿ. ಅಷ್ಟಾಗಿ ಪ್ರಪಂಚದ ಅನುಭವ
ವಿಲ್ಲ. ಕಷ್ಟ-ಸುಖಗಳ ಪರಿವೇಯೇನೆಂಬುದನ್ನರಿಯಳು; ಅಲ್ಲದೆ
ತಂದೆ-ತಾಯಿಗಳನ್ನು ಕಳೆದುಕೊಂಡು ಬಹು ದುಃಖದಲ್ಲಿದ್ದ
ವಳು. ಮದುವೆಯಲ್ಲಿ ಗಂಡನ ಮುಖವನ್ನು ಸಹ ಸರಿಯಾಗಿ
ನೋಡಿದ್ದಳೋ, ಇಲ್ಲವೋ! ಸದ್ಯದ ಅವಳ ಅವಸ್ಥೆಯಲ್ಲಿ ಮದು
ವೆಯೂ, ಗಂಡನೂ ಸ್ವಪ್ನಪ್ರಾಯಗಳೇ ಸರಿ. ಈ ರೀತಿ
ಬಾಡಿ, ಬಸವಳಿದಿರುವ ಅವಳನ್ನು ಹೇಗಾದರೂ ನನ್ನ ದಾರಿಗೆ
ಎಳೆಯಬಹುದು. ಗಂಡನನ್ನೊಡಂಬಡಿಸಿಕೊಳ್ಳಬೇಕಾದರೆ
ಎರಡು-ಮೂರು ದಿವಸಗಳು ಮುನಿದು ಉಪವಾಸ ಮಾಡಿದರೂ,
ಮಾಡಿಸಿದರೂ ಆಯಿತು. ಸುಲಭವಾಗಿ ದಾರಿಗೆ ಬರುವನು.
ಇನ್ನು ಮಗನ ವಿಚಾರವಾಗಿ ನೋಡುವುದಾದರೆ, ನನ್ನ ಮಾತನ್ನು
ಗೆರೆ ದಾಟುವದಿಲ್ಲ. ಸರಿ. ನನ್ನ ಕೆಲಸವಾಯಿತು. ಇಲ್ಲಿಂದ
ಭವಾನಿಪುರಕ್ಕೆ ಹೋಗುವುದು. ಅಲ್ಲೇ ನೆಲಿಸುವುದು. ಒಂದು
ವರ್ಷಕಾಲ ಕಷ್ಟಪಟ್ಟು ಸಾಧನೆ ಮಾಡಿದೆನೆಂದರೆ, ನನ್ನ ಯುಕ್ತಿ

ಫಲಿಸುವುದು. ಆ ಹೊತ್ತಿಗೆ ಸುಂದರವುರದವರಿಗೆ ಶರ್ಮನ ಸಂಸಾರದ ಕಲ್ಪನೆಯೇ ಮಾಯವಾಗುತ್ತದೆ. ಅವ್ಯಾಜವಾಗಿ ಬಂದರೂ, ಎಲ್ಲರೂ ಹಾಳಾದರೆಂದು ಕೊಳ್ಳುತ್ತಾರೆ. ಇಲ್ಲಿನ ಜನರಿಗೆ ಸುಂದರವುರದ ಸಮಾಚಾರವೇನೆಂಬುದು ತಿಳಿಯದು. ಸರಿ. ಒಂದೇ ವರ್ಷದೊಳಗಾಗಿ ಮಾಧವನಿಗೂ ಕುಮುದೆಗೂ ಲಗ್ನ ಮಾಡಿಬಿಡುವುದು. ಹಾಗೆ ಮಾಡಿದರೆ, ಯಾವತ್ತು ಆಸ್ತಿಯೂ ನಮಗೇ ಸೇರುತ್ತದೆ. ಆ ಪರದೇಶಿ ಗಂಡನೆಂದೋ ಸತ್ತಿರಬೇಕು. ಇವಳು ವಿಧವೆಯಾದರೆ ನಮಗೇನು? ಹೋನ್ನು! ಅದಕ್ಕಿಂತಲೂ ಶ್ರೇಷ್ಠವಾವುದು?”

[೧೦]



ಮುದಾ, ನನ್ನ ಮಾತನ್ನು ಕೇಳು. ಸುಖ ಪಡುವೆ.’

“ಧರ್ಮಕ್ಕೆ ವಿರುದ್ಧವಲ್ಲದ ಮಾತಾದರೆ ಏತಕ್ಕೆ ಕೇಳಕೂಡದತ್ತಿ?”

“ಆ ಧರ್ಮಾಧರ್ಮಗಳ ವಿಚಾರವು ನನಗಿಂತಲೂ ನಿನಗೆ ಹೆಚ್ಚು ಗೊತ್ತೋ?”

“ತಿಳಿದಮಟ್ಟಿಗೆ”

“ನನಗಿಂತಲೂ?”

“ಹೇಗೆ ಹೇಳಲು ಸಾಧ್ಯ?”

“ನಿನ್ನ ನಾಲ್ಕರಷ್ಟು ವಯಸ್ಸು ನನಗೆ; ಎಂದ ಮೇಲೆ ನಿನಗಿಂತಲೂ ಹೆಚ್ಚು ಪಾಲು ಅನುಭವಸ್ಥಳು ನಾನು. ನನ್ನ ಮಾ-

ತನ್ನ ಕೇಳು. ಅದರಿಂದ ನಿನಗೆ ಬಹಳ ಅನುಕೂಲವಾಗುವುದು.”

“ಮೊದಲೇ ಹೇಳಿದೆನಲ್ಲ.”

“ಆಗಲಿ. ಮುಂದೆ ನೀನು ಹೇಗೆ ಬದುಕಬೇಕೆಂದಿರುವೆ?”

“ಅದು ದೇವರ ನಿಯಾಮಕವಿದ್ದಂತೆ.”

“ನಿನ್ನ ಉದ್ದೇಶ್ಯವನ್ನಾದರೂ ಅರಿಯು.”

“ನನಗೆ ತಿಳಿಯದು.”

“ಹಾಗಾದರೆ ನಾನು ಹೇಳಿದಂತೆ ಕೇಳು.”

“ಏನು ಹೇಳು.”

“ಮಾಧವನನ್ನು ವರಿಸು.”

“ಆ ಮಾತು ಹೇಳಲು ನಾಲಿಗೆ ಏಳುವುದು ಹೆಚ್ಚು.”

“ಅಂತೂ ಸಾಧ್ಯವಿಲ್ಲವೋ?”

“ನನ್ನ ಯತ್ನವಿಲ್ಲ.”

“ನೀನು ಬಹಳ ತೊಂದರೆಪಡುವೆ.”

“ದೈವ ವಿಲಾಸವೆಂತಿಹುದೋ?”

“ನಿನ್ನ ದೈವವೇ ನಿನ್ನನ್ನು ನಿರ್ಮೂಲ ಮಾಡುವುದು.”

“ಹಾಗೆ ನಾನು ಭಾವಿಸುವವಳಲ್ಲ.”

“ಬೇಡ. ನನ್ನ ಮಾತನ್ನು ಕೇಳು. ಬಿಡು! ಬಿಟ್ಟುಬಿಡು!!”

“ಅದಂತೂ ಸಾಧ್ಯವಲ್ಲದ ಮಾತು. ದಯವಿಟ್ಟು ಬೇಡ.”

“ನೋಡು, ಕುಮುದ, ಅಪಾರವಾದ ಸಂಪತ್ತನ್ನನುಭವಿಸುತ್ತಾ ಮನಃಕ್ಲೇಶಗಳನ್ನು ತೊರೆದು ಶ್ರೀಮಂತಿಕೆಯನ್ನನುಭವಿಸ ಹೇಳಿದರೆ, ಭಿಕಾರಿಣಿಯಾಗಬಯಸುವೆ.”

“ನೀನು ಏನೇ ಹೇಳು. ಆ ವಿಷಯ ಒಂದನ್ನು ಬಿಟ್ಟು ಮತ್ತಾವುದನ್ನಾದರೂ ಹೇಳು. ಅಗ್ನಿ ಸಾಕ್ಷಿಯಾಗಿ ಮದುವೆ

ಯಾದವರನ್ನು ಬಿಟ್ಟು, ಬೇರೆ ಲಗ್ನವಾಗುವುದೇ! ಅಯ್ಯೋ!
ಅದಕ್ಕಿಂತಲೂ ವಿಷಪ್ರಾಶನವು ಲೇಸಲ್ಲವೆ?”

“ಹೋಗಲಿ, ಹಾಗಾದರೂ ಮಾಡು.”

“ಅಂತಹ ಸನ್ನಿವೇಶವಿನ್ನೂ ಒದಗಲಿಲ್ಲ.”

“ಹಾಗಾದರೆ ನಿನ್ನ ಗಂಡನಿನ್ನೂ ಜೀವಂತನಾಗಿರುವ
ನೆಂದೇ ಭಾವಿಸುವೆಯಾ?”

“ಬದುಕಿರುವ ಗಂಡನನ್ನು ನೋಡುವ ವರೆಗೆ.”

“ಇಲ್ಲವೆಂದು ತಿಳಿದು ಬಂದರೆ?”

“ವಿರಾಗಿಣಿಯಾಗುವೆನು.”

“ಹಾಗಾಗಿ ನೀನು ಮಾಡುವುದಾದರೂ ಏನು?”

“ಮುಂದಿನ ಜನ್ಮಕ್ಕಾದರೂ ಪತಿಸಾನ್ನಿಧ್ಯವು ಲಭಿಸ
ಲೆಂದು ಪರವಾತ್ಮನನ್ನು ಧ್ಯಾನಿಸುವುದು.”

“ಇದೆಲ್ಲವನ್ನೂ ನಿನಗೆ ಕಲಿಸಿದವರಾರು?”

“ಅವರಿಂದರೆ ನನಗೀ ಗತಿಯು ಎಲ್ಲಿ ಬರುತ್ತಿದ್ದಿತು?”

“ಕುಮುದಾ, ಇನ್ನು ನನ್ನ ಸೈರಣೆಯು ಅಳಿದು ಹೋ-
ಯಿತು. ಇನ್ನು ನನ್ನನ್ನು ಚಂಚಲೆಯೆಂದಾಗಲಿ, ನಿಮ್ಮತ್ತಿಯೆಂದಾ-
ಗಲಿ ತಿಳಿಯಬೇಡ. ನಿನ್ನ ಭಾಗದ ಮೃತ್ಯುವೆಂದೇ ತಿಳಿ.”

“ಅತ್ತೆ, ನಿರಸರಾಧಿನಿಯಾದ ನನ್ನ ಮೇಲೇತಕ್ಕೇ ಕೋಪ?”

“ಬಾಯಿ ಮುಚ್ಚು! ಒಳ್ಳೆಯ ಮಾತಿಗೆ ಮಾಪಿನ ಹಣ್ಣು
ಉದುರುವುದೇ?”

“.....”

“ಏನು ಮಾತಾಡದಿರುವೆ? ಈಗ ಹೇಳು. ನಾನು ಹೇಳಿ
ದಂತೆ ಕೇಳುವೆಯೋ, ಇಲ್ಲವೋ?”

“ಅತ್ತೆ, ಕೋಪ ಮಾಡಬೇಡ. ನಿನಗೇತಕ್ಕೇ ದುರ್ಬುದ್ಧಿ ಹುಟ್ಟಿತು. ನಿನ್ನ ಇಂಗಿತವು ನನಗೆ ಗೊತ್ತಾಯಿತು. ನನ್ನ ಆಸ್ತಿಯೆಲ್ಲವನ್ನೂ ಬೇಕಾದರೆ ನೀನೇ ತೆಗೆದುಕೋ. ಆ ಒಂದು ವಿಷಯದಲ್ಲಿ ಮಾತ್ರ ನನ್ನನ್ನು ಕಾಪಾಡು.”

“ಮುಚ್ಚೇ ಬಾಯಿ! ನನಗೆ ಬುದ್ಧಿಗಲಿಸಲು ಬರುವಿಯಾ? ಹೇಳು. ಒಂದೇ ಮಾತು. ಮಾಡಿಕೊಳ್ಳುವಿಯೋ-ಇಲ್ಲವೋ?”

“ಇಲ್ಲ.”

“ಭ್ರಷ್ಟಳೆ, ಇಲ್ಲವೆ? ಅನುಭವಿಸು.”

“ಅಯ್ಯೋ! ಅಯ್ಯೋ!! ಬೇಡತ್ತೆ, ಕೊಲ್ಲಬೇಡ. ಆ ಚೂರಿಯನ್ನು ಮುಚ್ಚಿಡು. ಮಾಡಿಕೊಳ್ಳುವೆನು.”

[೧೧]



ರು ನಿನು ಮಾಡಲಿ, ಮಾಡದಿರಲಿ ಕಾಲ ಚಕ್ರವು ಮಾತ್ರ ಗಿರಗಿರನೆ ತಿರುಗುತ್ತಲೇ ಇರುತ್ತದೆ.

ಶ್ರೀಧರನು ಭವಾನಿಪುರಕ್ಕೆ ಬಂದು ವರ್ಷವಾಗುತ್ತಾ ಬಂದಿತು. ಹೆಂಡತಿಯ ಬೆಡಗು, ಬಿನ್ನಾಣ, ಕೋಪ, ತಾಪಗಳಿಗೆ ಪರವಶನಾದ, ಸಾಧುವಾದ ಅವನು ಆಕೆಯ ಮಾರ್ಗಕ್ಕೆ ಹೆಜ್ಜೆಯಿಟ್ಟನು. ಮಾಧವನಿಗೆ ಕುಮುದೆಯನ್ನು ಕೊಟ್ಟು ಲಗ್ನಮಾಡುವರೆಂದು ಯಾವಾಗ ತಿಳಿಯಿತೋ, ಆಗಿನಿಂದಲೂ ಅವನು ಕುಮುದೆಯಿದ್ದಲ್ಲಿಗೆ ಸಲ-ಸಲವೂ

ಹೋಗುವುದೂ, ಅಕಾರಣವಾಗಿ ಅವಳನ್ನು ಮಾತನಾಡಿಸುವುದೂ, ನಗುವುದೂ, ತನ್ನ ಸಮಾನರಾರೂ ಇಲ್ಲವೆಂದು ಜಂಭ ಕೊಚ್ಚಿಕೊಳ್ಳುವುದೂ, ಅಕಸ್ಮಾತ್ ಎದುರು ತಾಕಿದಂತೆ ಮಾಡುವುದೂ, ಲಗ್ನವಾಗೆಂದು ಪೀಡಿಸುವುದೂ, ಪಾಪಪೂರಿತ ದೃಷ್ಟಿ-ವಚನಗಳಿಂದ ಹಾವಳಿ ಮಾಡುವುದೂ, ತನ್ನ ಮಾತಿನಂತೆ ನಡೆಯದೆ, ಆಗಲೆ ಲಗ್ನವಾಗಿರುವುದಾಗಿ ಆರೊಡನೆಯಾದರೂ ಹೇಳಿದುದಾದರೆ ಕೊಂದುಬಿಡುವುದಾಗಿ ಹೆದರಿಸುವುದೂ ಮುಂತಾದಾಗಿ ದುರ್ವರ್ತನೆಯಿಂದ ನಡೆಯುತ್ತಿದ್ದನು. ಅವನ ಆ ಚೇಷ್ಟೆಗಳು ಕುಮುದೆಯ ಮನಸ್ಸಿನ ಮೇಲೆ ಕಪಿಚೇಷ್ಟೆಗಳಂತೆ ಪರಿಣಾಮವಾಗುತ್ತಿದ್ದುವು. ಅವಳು ಅವನನ್ನು ಕಣ್ಣೆತ್ತಿ ಸಹ ನೋಡುತ್ತಿರಲಿಲ್ಲ. ಅವನ ಹೆದರಿಕೆಗೆ ಆರೊಡನೆಯೂ ಮಾತನ್ನು ಸಹ ಆಡದೆ, ಕೇವಲ ಮೂಕಳಂತಿದ್ದಳು.

ಚಂಚಲೆಯ ಇರುಗಡೆಯಂತೂ ಬಹಳವಾಯಿತು.

ಅಂತೂ ಕುಮುದೆಗೆ ಕಿರುಕುಳಗಳು ಹೆಚ್ಚಾಗಿ, ಅವಳಿಗೆ ಮನಸ್ಸಿಲ್ಲದಿದ್ದರೂ, ಮೂವರ ಹಿಡಿತದಲ್ಲಿ ನಜ್ಜು-ಗುಚ್ಚಾಗಿ, ಯತ್ನವಿಲ್ಲದೆ ತಲೆದೂಗಬೇಕಾಗಿ ಬಂದಿತು. ಅಬಲೆಯೂ, ಅನಾಥಳೂ ಆದ ಅವಳು ಮತ್ತೇನನ್ನು ತಾನೆ ಮಾಡಬಲ್ಲಳು?

ಕಡೆಗೆ ಮಾಧವನಿಗೆ ಕುಮುದೆಯನ್ನು ಕೊಟ್ಟು ವಿವಾಹ ಮಾಡುವುದಾಗಿ ತೀರ್ವಾನವಾಯಿತು. ಲಗ್ನಮುಹೂರ್ತವೂ ನಿಶ್ಚಿತವಾಯಿತು. ಕ್ರಮೇಣ ಅದರ ಸಮಾರಂಭವೂ ಅತಿ ಸಂಭ್ರಮದಿಂದ ನಡೆಯಿತು.

ಚಂಚಲೆಯು ಆನಂದದಿಂದ ಉನ್ಮತ್ತಳಾದಳು. ಮಾಧವನಿಗೆ ಸ್ವರ್ಗವು ಮೂರೇ ಬಿರಳ ಅಂತರದಲ್ಲಿದ್ದಂತಿದ್ದಿತು. ತೀರಥ

ರನು ಮಾತ್ರ ಹರ್ಷಚಿತ್ತನಾಗಿಯೇ ಇದ್ದನಾದರೂ, ಹೃದಯ ದಲ್ಲಿನ ಅಂತರಾತ್ಮನು ಏನೋ ಗದ್ದಲ ಮಾಡುತ್ತಿದ್ದನು. ಆ ಗದ್ದಲವಿಂತಹದೆಂದು ಹೇಳಬರುವುದಿಲ್ಲ. ಅಂತಹ ಒಂದು ವೇದನೆಯನ್ನು ಅಂತರಂಗದಲ್ಲಿಯೇ ಅನುಭವಿಸುತ್ತಿದ್ದನು.

ಭವಾನಿಪುರವು ಅಷ್ಟು ದೊಡ್ಡ ಪಟ್ಟಣವಲ್ಲದಿದ್ದರೂ, ಹಳ್ಳಿ ಯಾಗಿರಲಿಲ್ಲ. ಅದು ಒಂದು ತಾಲ್ಲೂಕಾಗಿದ್ದಿತು. ನ್ಯಾಯ ಶಾಖೆ, ದಂಡಶಾಖೆ, ವಿದ್ಯಾಶಾಖೆ, ವೈದ್ಯಶಾಖೆ, ವಿಚಾರಣ ಸಮಿತಿ, ಪೌರಕಾರ್ಯ ನಿರ್ವಾಹಕ ಸಮಿತಿ ಮೊದಲಾದವುಗಳಿಂದ ಪೋಷಿಸಲ್ಪಟ್ಟಿದ್ದಿತು. ಊರಿನ ಮುಖ್ಯಾಧಿಕಾರಿಗಳ ಹಾಗೂ ಶ್ರೀಮಂತರ ಭವನಗಳಿಲ್ಲೂ, ಇತರ ಸಾರ್ವಜನಿಕ ಸಂಸ್ಥೆಯ ಕಟ್ಟಡಗಳಿಂದಲೂ ಊರು ಅಲಂಕಾರವಾಗಿಯೇ ಇದ್ದಿತು.

ಕೇವಲ ಸಿರಿವಂತರೇ ಬಹು ಮಂದಿ ಶ್ರೀಧರನ ಮನೆಯ ಮದುವೆಗೆ ಆಹ್ವಾನಿಸಲ್ಪಟ್ಟರು; ಏಕೆಂದರೆ, ಕುಮುದೆಯ ಆಸ್ತಿಯಿಂದ ಶ್ರೀಧರನೊಬ್ಬ ಶ್ರೀಮಂತನಂತೆ ಗಣಿಸಲ್ಪಡುತ್ತಿದ್ದನು. ಜನರು ನೋಡುವುದು ಬಾಹ್ಯಾಡಂಬರವನ್ನಲ್ಲದೆ, ಆಂತರ್ಯದ ಸುಖದುಃಖಗಳನ್ನಲ್ಲ!

[೧೨]



ಣ್ಣದಾದ ಅಚ್ಚುಕಟ್ಟುವ ಚವ್ವರ; ಸ್ವಲ್ಪ ಆಡಂಬರವಾಗಿ ರಚಿಸಿದ್ದ ಲಗ್ನಮಂಟಪ; ಹೆಚ್ಚು ಜನರಿಲ್ಲದ ಸಮೂಹ ಇತ್ಯಾದಿಗಳಿಂದ ಶ್ರೀಧರಶರ್ಮನ ಮಗನ ಮದುವೆಯು ನಡೆಯ

ತೊಡಗಿದ್ದಿತು.

ಮುಖ್ಯಾಧಿಕಾರಿಗಳಿಗೆಂದೂ ಶ್ರೀಮಂತರಿಗೆಂದೂ ಒಂದು ಭಾಗವು, ಸಾಧಾರಣ ದರ್ಜೆಯ ಖಾಸಗೀ ಜನರಿಗೆಂದು ಒಂದು ಭಾಗವು ಕೂಡಲು ಸ್ಥಳವೇರ್ಪಟ್ಟಿದ್ದಿತು. ಖಾಸಗೀ ಜನರು ಬಹಳ ಕಡಿಮೆಯಾಗಿದ್ದರೆಂದು ಹೇಳಬಹುದು. ಅಧಿಕಾರ ವರ್ಗದವರಿಗೇರ್ಪಡಿಸಿದ್ದ ಸ್ಥಾನವು ಲಗ್ನಮಂಟಪದ ಮುಂಭಾಗವಾಗಿದ್ದಿತು. ಸುವಾಸಿನಿಯರಿಗೂ ತಕ್ಕ ಸ್ಥಳವೇರ್ಪಟಾಗಿದ್ದಿತೆಂದು ಹೇಳಬೇಕಾಗಿಲ್ಲ.

ನಾಟಕದಲ್ಲಿನ ಸೂತ್ರಧಾರನಂತೆ ಲಗ್ನಮಂಟಪದ ರಂಗಸ್ಥಳಕ್ಕೆ ಸಂಭ್ರಮಾತುರಗಳಿಂದಲೂ ನಗೆಮೊಗದಿಂದಲೂ ವರನ ಪ್ರವೇಶವಾಯಿತು. ವಧುವು ಬೇಗನೆ ಬರಲಿಲ್ಲ. ಯಾರು ಎಷ್ಟು ಹೇಳಿದರೂ ಬರಲಿಲ್ಲ. ಕೆಲವು ಜನ ಹೆಂಗಸರು: “ಹುಡುಗಿಗೆ ಬಹು ನಾಚಿಕೆಯೆಂದೂ, ಇಷ್ಟು ನಾಚಿದರೆ ಹೇಗಮ್ಮಾ?” ಎಂದೂ, ಕೆಲವರು ಇನ್ನೂ ಅನೇಕ ವಿಧವಾಗಿಯೂ ಹೇಳಲು ಷುರು ಮಾಡಿದರು. ಕಡೆಗೆ ಚಂಚಲಿಯು ಕೋಪಗೊಂಡು ಕಣ್ಣುಗಳನ್ನು ದೊಡ್ಡವಾಗಿ ಮಾಡಿ, ದುರದುರನೆ ನೋಡುತ್ತ ದರ್ಪೋಕ್ತಿಯಿಂದ ಹೂಂಕರಿಸಿದಳು. ಸಾಧಕದ ಮೃಗದಂತೆ ಕುಮುದೆಯು ರಂಗಸ್ಥಳಕ್ಕೆ ಬಂದಳು. ಅವಳ ಮುಖವನ್ನು ನೋಡಿ ದೊಡನೆಯೇ, ಎಂತಹ ಕಲ್ಲೆದೆಯವನಿಗಾದರೂ ಒಂದು ವಿಧವಾದ ಕರುಣಾರಸವು ದ್ರವಿಸುತ್ತಿದ್ದಿತು. ಕುಮುದೆಯು ತಲೆಬಾಗಿಸಿಕೊಂಡು ಬಗೆಬಗೆಯ ಯೋಚನೆಗಳಲ್ಲಿ ತೊಡಗಿದಳು. ಆಗ ಅವಳಿಗೆ ತಾನೆಲ್ಲಿರುವೆನೆಂಬುದರ ಪರಿವೇಶ ಇರಲಿಲ್ಲ. ಅವಳ ಸ್ಥಿತಿಯು ಕಡು ಕಠಿಣವಾಗಿದ್ದಿತು. ಪ್ರಾಣಬಿಡುವುದೇ ಸರಿಯೆಂದು ತೀರ್ಮಾನಿಸಿದಳು; ಆದರೆ ಅದು ಅಷ್ಟು ಸುಲಭ

ವಾದದ್ದಲ್ಲ. ಜನರ ಮಧ್ಯದಲ್ಲಿ ತೂರಿ ಓಡಿ ಹೋಗೋಣ ವೆಂದುಕೊಂಡಳು. ಮರುಕ್ಷಣದಲ್ಲಿಯೇ: “ಅಷ್ಟು ಸಾಹಸವು ನನ್ನಲ್ಲಿರುವುದೇ?” ಎಂದು ತಾನೇ ಪ್ರಶ್ನಿಸಿಕೊಂಡಳು. ಈಗ ಅದಕ್ಕಿಂತಲೂ ಉಪಾಯವಾದ ಮಾರ್ಗವೇ ಇಲ್ಲವೆಂದು ಗೊತ್ತಾಯಿತು. ಒಂದುವೇಳೆ ಹೋದರೆ, ಎಲ್ಲಿಗೆ ಹೋಗಬೇಕು? ಈ ಪಿಶಾಚಿಗಳು ಬಿಡುವರೇ? ಮುಂತಾದ ಯೋಚನಾತರಂಗಗಳು ಒಂದರ ಹಿಂದೊಂದು ಬರತೊಡಗಿದುವು. ಚಿಕ್ಕದಾದ ತಲೆಯ ಮೆದುಳಿನಲ್ಲಿ ನಾನಾ ತರಂಗಗಳು ನಾಟ್ಯವಾಡತೊಡಗಿದುವು. ಮೆದುಳಿಗೆ ಮಿತಿಮೀರಿದ ದುಃಖಜನಕವಾದ ಯೋಚನಾ ಭಾರವು ಹೆಚ್ಚಿತು. ಮಧ್ಯೆ ಮಧ್ಯೆ ಯೋಚನೆಯು ಹರಿಯದೆ ಭಂಗಬರುತ್ತಿದ್ದಿತು. ಯೋಚನೆಯೆಂಬ ತೂಕದ ಭಾರವು ವಿಶೇಷವಾಯಿತು. ಕಡೆಗೆ ಯೋಚನೆಯು ಹರಿಯದೆ ಹೋಗಿ, ಒಂದು ವಿಕೃತಾಕಾರವಾದ ಮನಸ್ಸೇರ್ಪಟ್ಟಿತು. ಅದೊಂದು ವಿಧವಾದ ಹುಚ್ಚು. ಕುಮುದೆಯು ಆ ವಿಧವಾದ ಹುಚ್ಚಳಾದಳು. ಹಾಗೆಯೇ ಕತ್ತೆತ್ತಿ ನೋಡಿದಳು. ಅನೇಕ ಜನ ಅಧಿಕಾರಿ ಪುರುಷರು ಕಾಣಿಸಿದರು. ಹಾಗೆಯೇ ನೋಡುತ್ತಿದ್ದಳು. ನೋಡುತ್ತಿದ್ದ ಹಾಗೆಯೇ ಅವಳ ಮುಖವು ರೂಪಾಂತರವನ್ನು ಹೊಂದಿತು. ಕಣ್ಣಿನಲ್ಲಿ ಅಶ್ರುವಾರಿಯು ತನಗೆ ತಾನೇ ಬರತೊಡಗಿತು. ಇದ್ದಕ್ಕಿದ್ದಂತೆಯೇ ಕಡಿದ ಬಾಳೆಯ ಗಿಡದಂತೆ ಧೊವ್ವನೆ ನೆಲಕ್ಕುರುಳಿದಳು!

ಜನಸಮೂಹದಲ್ಲಿ ಗೊಂದಲವೆದ್ದಿತು. ಒಬ್ಬರ ಮಾತು ಮತ್ತೊಬ್ಬರಿಗೆ ಕೇಳಿಸದು. “ದೃಷ್ಟಿ” ಎಂದು ಕೆಲವರೂ, ‘ವಾಯು’ವೆಂದು ಕೆಲವರೂ, ತಮ ತಮಗೆ ತೋಚಿದಂತೆ ಆಡಿ

ಕೊಳ್ಳಲಾರಂಭಿಸಿದರು. ಕಡೆಗೆ ವೈದ್ಯರು ಬಂದರು. ಅದರ ತೀರ್ನಾನವು “ಮಿತಿ ಮೀರಿದ ಆನಂದದಿಂದ ಜ್ಲಾನ ತಪ್ಪಿದೆ!” ಎಂಬುದಕ್ಕೆ ಬಂದಿತು. ಆ ಆನಂದವೆಂತಹುದೆಂಬುದು ಮೂವರಿಗೆ ಮಾತ್ರ ಗೊತ್ತು. ವೈದ್ಯರ ಮಾತು ಸರಿಬಾರದಿದ್ದರೂ, ಆ ಸಂದರ್ಭದಲ್ಲಿ ಆ ಮಾತೇ ಅವರಿಗೆ ಪೂರ್ಣ ಸಹಕಾರಿಯಾಯಿತು. ದೊಡ್ಡ ದೊಡ್ಡವರೆಲ್ಲಾ, ಅವರ ಮಾತಿಗೇ ತೂಳ ಹಾಕಿದರು. ವೈದ್ಯರೂ ಕೊಂಚ ಚಿಕಿತ್ಸೆ ನಡಿಸಿ ಹೊರಟು ಹೋದರು. ಲಗ್ನಕ್ಕೆ ಬಂದಿದ್ದವರೆಲ್ಲರೂ, ಒಬ್ಬೊಬ್ಬರಾಗಿ ಹೊರಟು ಹೋದರೆಂದು ಹೇಳಬೇಕಾಗಿಲ್ಲ. ವಿವಾಹವು ಅಷ್ಟಕ್ಕೇ ಸಂತಿತು.

[೧೩]



ಮುದೆಗೆ ಪಿಶಾಚ ಹಿಡಿದಿರುವದಾಗಿ ಮಾರನೆ ದಿನ ಊರಲ್ಲಿಲ್ಲಾ ಹರಡಿತು. ಕಡೆಗೆ ನಿರ್ಧರ ಮಾಡಿದುದೂ ಅದನ್ನೇ.

ಶ್ರೀಧರನು ಅಪಾರಯೋಚನೆಯಲ್ಲಿ ಮಗ್ನನಾಗಿ ತಲೆ ಮೇಲೆ ಕೈ ಹೊತ್ತು ಹಜಾರದಲ್ಲಿ ಕುಳಿತಿದ್ದನು. ಚಂಚಲಿಯ ಮನೋಗತವನ್ನು ವರ್ಣಿಸಲು ಬಾರದು. ಮಾಧವನು ಕೊರಗುತ್ತಾ ಒಂದು ಹಾಸಿಗೆಯ ಮೇಲೆ ಮಲಗಿದ್ದನು. ಕೊಠಡಿಯೊಂದರಲ್ಲಿ ಕುಮುದೆಯು ಬಂಧಿತಳಾಗಿದ್ದಳು.

ವಿಭೂತಿ ರುದ್ರಾಕ್ಷಿಗಳನ್ನು ಧರಿಸಿ, ಕಾಸಾಯ ವಸ್ತ್ರ ಭೂಷಿತನಾಗಿ, ಕಮಂಡಲು-ಕೃಷ್ಣಾಜಿನಗಳನ್ನು ಕೈಲಿ ಹಿಡಿದು

ದೀರ್ಘಕಾಯನಾದ ಸಂನ್ಯಾಸಿಯೋರ್ವನು ಶ್ರೀಧರನ ಮುಂದೆ ಪ್ರತ್ಯಕ್ಷನಾದನು.

ಬೇಸರದಿಂದ ಶ್ರೀಧರನು “ಯಾರು, ತಾವು?” ಎಂದು ಪ್ರಶ್ನೆ ಮಾಡಿದನು.

ಸಂನ್ಯಾಸಿ:—“ಕಾಣುವುದಿಲ್ಲವೆ?”

ಶ್ರೀಧರ:—“ತಮ್ಮ ಸ್ಥಳ?”

ಸಂನ್ಯಾಸಿ:—“ಸಂನ್ಯಾಸಿಗಳಿಗೆ ಒಂದು ಸ್ಥಳವೆ?”

ಶ್ರೀಧರ:—“ತಾವು ಬಂದ ಕಾರಣ?”

ಸಂನ್ಯಾಸಿ:—“ಅದೇ ಹೇಳುತ್ತೇನೆ. ತಮ್ಮ ಮನೆಯಲ್ಲಿ ಒಬ್ಬ ಹುಡುಗಿಗೆ ಭೂತಚೇಷ್ಟೆ ಇದೆಯೆಂದು ಹಲವರು ಹೇಳಿದರು. ತಾವು ಒಪ್ಪಿಗೆಯಿತ್ತರೆ, ಅದನ್ನು ನಿವಾರಣೆ ಮಾಡಲು ಬಂದೆವು.”

ಶ್ರೀಧರ:—“ತಾವು ಮಂತ್ರವಾದಿಗಳೇನು?”

ಸಂನ್ಯಾಸಿ:—“ನಮಗೆ ಬಾರದ ವಿದ್ಯೆಯಿಲ್ಲ. ಅದನ್ನು ಸತ್ಕಾರ್ಯಕ್ಕಲ್ಲದೆ ಅನ್ಯಥಾ ಉಪಯೋಗಿಸಿಕೂಡದೆಂದು ನಮ್ಮ ಗುರುಗಳವರ ಅಪ್ಪಣೆಯಾಗಿರುತ್ತದೆ.”

ಶ್ರೀಧರ(ಶಾಂತಭಾವದಿಂದ):—“ಆಹಾ! ತಮ್ಮ ಗುರುಗಳೆಷ್ಟು ಧಾರ್ಮಿಕರು! ತಾವೆಷ್ಟು ಪುಣ್ಯಶಾಲಿಗಳು! ಈ ಖಾಯಿಲೆ ಗುಣಪಡಿಸಿದ್ದಕ್ಕೆ ತಮಗೇನು ಕೊಡಬೇಕು?”

ಸಂನ್ಯಾಸಿ:—“ನಾವು ಹೇಳುವುದು ತಮಗೆ ಅರ್ಥವಾಗಲಿಲ್ಲವೆಂದು ತೋರುತ್ತದೆ. ಕ್ಷಣಿಕ ಸುಖಪ್ರದಗಳಾದ ದ್ರವ್ಯಾದಿಗಳು ನಮಗೆ ಮಣ್ಣು-ಹೆಂಟೆಗೆ ಸಮಾನ. ನಾವು ಯಾವುದನ್ನೂ ಪ್ರತಿಫಲರೂಪವಾಗಿ ಗ್ರಹಣಮಾಡುವುದಿಲ್ಲ.”

ಶ್ರೀಧರನು ಕೂಡಲೆ ಎದ್ದು ಸಾಷ್ಟಾಂಗ ದಂಡಪ್ರಣಾಮ ಮಾಡಿ, “ಸ್ವಾಮಿ, ತಾವು ಯಾರೋ? ಎಂದು ತಿಳಿದಿದ್ದನು. ಸದ್ಗುಣದನಿಧಿಗಳಾದ ತಮ್ಮ ಪ್ರಕಾಶನು ಈಗೀಗ ಆಗುತ್ತಿದೆ. ಸತ್ಕರಿಸಲು ಅವಕಾಶವಾದುದಕ್ಕೆ ದಯವಿಟ್ಟು ಕ್ಷಮಿಸಬೇಕೆಂದು ಬೇಡುತ್ತೇನೆ” ಹೀಗೆಂದು ಹೇಳಿಕೊಳ್ಳುತ್ತಿದ್ದಂತೆಯೇ ಇದನ್ನೆಲ್ಲ ಕೇಳುತ್ತಿದ್ದ ಚಂಚಲೆಯು ರಭಸದಿಂದ ಬಂದು ಸಂನ್ಯಾಸಿಗರಗಿ, “ದಯಮಾಡಬೇಕು” ಎಂದು ಹೇಳುತ್ತಾ, ಪೀಠವನ್ನು ತಂದುಹಾಕಿದಳು. ಉಪಚಾರದ ಮಾತುಗಳಾದ ನಂತರ ಕುಮುದೆಯನ್ನು ನೋಡಲು ಸಂನ್ಯಾಸಿಯು ಆಕೆಯಿದ್ದ ಕೊಠಡಿಗೆ ಹೋದನು. ಆಗಿನ ಆಕೆಯ ಸ್ಥಿತಿಯು ಕೇವಲ ವರ್ಣನಾತೀತವಾಗಿದ್ದಿತು. ತಲೆಗೂಡಲು ಕೆದರಿದ್ದಿತು. ಅಸಂಬದ್ಧವಾದ ಮಾತುಗಳನ್ನು ಹೇಳಿಕೊಳ್ಳುತ್ತಿದ್ದಳು. ಒಮ್ಮೊಮ್ಮೆ ಕೋಪಿಸಿಕೊಂಡವಳಂತೆ ಮುಖವನ್ನು ಮಾಡುವಳು. ರೆಕ್ಕೆ ಮುರಿದ ಹಕ್ಕಿಯಂತೆ ಪ್ರಜ್ಞಾಶೂನ್ಯಳಾಗಿ ಶತಪಥ ಮಾಡುತ್ತಿದ್ದಳು. ಆ ಉನ್ಮಾದಾವಸ್ಥೆಯಲ್ಲಿದ್ದ ಕುಮುದೆಯನ್ನು ನೋಡಿ, ಸಂನ್ಯಾಸಿಯು ಶ್ರೀಧರನನ್ನು ಕುರಿತು: “ಇದು ಕೇವಲ ಡಾಕಿನಿ ಆವಾಹನೆ. ಇದನ್ನು ಬಿಡಿಸಬೇಕಾದರೆ ಕೊಂಚ ಶ್ರಮಪಡಬೇಕಾಗಿದೆ. ಹದಿನೈದು ದಿನಗಳ ಮಂತ್ರವುನಶ್ಚರಣೆಯಿಂದ ಈ ಪಿಶಾಚವು ಬಿಟ್ಟು ಹೋಗುವದು” ಎಂದು ಹೇಳಿದನು. ಶ್ರೀಧರನು, “ಸ್ವಾಮಿ, ನನ್ನಿಂದೇನಾಗಬೇಕಾಗಿದೆ ಹೇಳಿ. ದಯವಿಟ್ಟು ಈ ಪಿಶಾಚವನ್ನು ತೊಲಗಿಸಿ.”

ಸಂನ್ಯಾಸಿ:—“ಈ ಮನೆಗೆ ಕೊಂಚ ದೂರದಲ್ಲಿರುವ ಒಂದು ಕೊಠಡಿಯಾಗಬೇಕು. ಮೊದಲು ಆ ಕೊಠಡಿಗೆ ಅಷ್ಟು

ದಿಗ್ಬಂಧನೆಯನ್ನು ಮಾಡಬೇಕು. ಆ ಮನೆಯೊಳಕ್ಕೆ ಹದಿನೈದು ದಿವಸಗಳ ವರೆವಿಗೂ ನೀವಾಗಲಿ, ನಿಮ್ಮ ಭಾರ್ಯೆಯಾಗಲಿ, ಯಾರೇ ಆಗಲಿ ಪ್ರವೇಶಿಸಕೂಡದು. ದಿವಸಕ್ಕೆ ಒಂದು ಗಂಟೆಯ ಹೊತ್ತು ಮಾತ್ರ ನಾನು ಬಂದು ಮಂತ್ರಿಸಿ ಹೋಗುತ್ತೇನೆ. ಉಳಿದ ವೇಳೆಯಲ್ಲಿ ಗ್ರಹಗಳ ಸಂಬಂಧವಾಗಿ ನಾನು ಬೇರೆ ಕೆಲಸ ಮಾಡಬೇಕಾಗಿದೆ. ನಾನು ಬರುವುದಕ್ಕಾಗಲಿ, ಹೋಗುವುದಕ್ಕಾಗಲಿ ಯಾರೂ ಕಾಯಬೇಕಾಗಿಲ್ಲ; ಅಲ್ಲದೆ ನನ್ನನ್ನು ಒಂದು ಉದ್ಧರಣೆಯಷ್ಟು ಉದುಕವನ್ನು ಸಹ ತೆಗೆದುಕೊಳ್ಳೆಂದು ಯಾರೂ ಬಲವಂತಪಡಿಸಕೂಡದು. ಒಂದು ಸೇರಿದ ಮಂತ್ರಾಕ್ಷತೆ, ಒಂದು ಪಾಪು ಅರಿಸಿನ, ಕುಂಕುಮವೊಂದು ಪಾಪು ಇಷ್ಟು ಮಾತ್ರ ನನ್ನ ವಶಕ್ಕೆ ಕೊಟ್ಟರೆ ಸಾಕು. ಹದಿನೈದು ದಿವಸಗಳೊಳಗಾಗಿ ನಿಮ್ಮ ಸಮೀಪಕ್ಕೆ ಜ್ಞಾನವತಿಯಾದ ಈ ಹುಡುಗಿಯನ್ನು ತಂದುಬಿಡದಿದ್ದರೆ, ನನ್ನ ತಲೆಯನ್ನು ಕತ್ತರಿಸಿರುವೆನು. ತಮಗೆ ಒಪ್ಪಿಗೆಯಿದ್ದರೆ ತಿಳಿಸಿ; ಇಲ್ಲವಾದರೆ ಮುಂದಕ್ಕೆ ಪ್ರಯಾಣಬಿಡಿಸಲಾಗುತ್ತದೆ.”

ಶ್ರೀಧರ-ಚಂಚಲಿಯರು, “ದೇವರೇ ಸಂನ್ಯಾಸಿರೂಪರಾದ ಬಂದಿರಬಹುದು” ಎಂದು ಭಾವಿಸಿದರು; ಏಕೆಂದರೆ, ಅವನ ನಡೆ, ನುಡಿಗಳಲ್ಲಿ ಒಂದಾದರೂ ಸ್ವಾರ್ಥಪರತೆಯ ಮಾತು ಕಾಣಿಸಲಿಲ್ಲ. ಅನಂತರ ದಂಪತಿಗಳು ಪುನಃ ಪುನಃ ಸಂನ್ಯಾಸಿಗೆ ವಂದಿಸಿ, “ತಮಗೆ ಬೇಕಾದ ಎಲ್ಲಾ ಸಿದ್ಧತಿಗಳನ್ನೂ ಶೀಘ್ರದಲ್ಲಿಯೇ ಮಾಡಿ ಕೊಡುತ್ತೇನೆ” ಎಂಬುದಾಗಿ ಹೇಳಿದರು.

[೧೪]



ವಾನಿಪುರದ ಪಶ್ಚಿಮಭಾಗದಲ್ಲಿ ಪುರಸಾಲಕ ಸಂಘದವರಿಂದ ನಿರ್ಮಿಸಲ್ಪಟ್ಟ ಸುಂದರೋದ್ಯಾನವೊಂದುಂಟು. ಮಲ್ಲಿಗೆ, ಜಾಜಿ, ಪುನ್ನಾಗ, ಸಾರಿಜಾತ, ಬಕುಳ, ಇರುವಂತಿಗೆ,

ಗುಲಾಬಿ ಮೊದಲಾದ ಪುಷ್ಪಜಾತಿಯ ಗಿಡ-ಬಳ್ಳಿಗಳೂ, ಹಲವು ಫಲವೃಕ್ಷಗಳೂ ಅಲ್ಲಲ್ಲಿ ಕಂಗೊಳಿಸುತ್ತಿದ್ದುವು. ಭೂಸ್ವದೇಶವು ಗರಿಕೆ-ಹುಲ್ಲುಗಳಿಂದ ಹಸುರಾಗಿ, ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದಿತು. ಅಲ್ಲಲ್ಲಿ ಲತಾಗೃಹಗಳೂ, ವಿಹಾರ ಮಂದಿರಗಳೂ, ಶಿಲಾಸನಗಳೂ ಕಲ್ಪಿತವಾಗಿದ್ದುವು. ಉದ್ಯಾನವನದ ಮಧ್ಯ ಭಾಗಕ್ಕೆ ಸರಿಯಾಗಿ ಒಂದು ಪುಷ್ಕರಣಿಯಿದ್ದಿತು. ಅದರ ಸುತ್ತಲೂ ಶಿಲಾತಲ್ಪಗಳು ನಿರ್ಮಿತವಾಗಿದ್ದುವು. ಹಗಲಿನಿಂದಲೂ, ಕೆಲಸದಲ್ಲಿ ತೊಡಗಿದ್ದ ಜನರು ಸಾಯಂ ಸಮಯದಲ್ಲೊಮ್ಮೆ ಆ ವನದಲ್ಲಿ ವಿಹರಿಸಿ ಹೋದರೆ ಮನಸ್ಸಿಗೆ ಎಷ್ಟೋ ನೆಮ್ಮದಿಯಾಗುತ್ತಿದ್ದಿತು.

ರಾತ್ರಿ ಸುನಾರು ಹತ್ತು ಘಂಟೆಗಳಿರಬಹುದು. ಇಬ್ಬರು ಪುರುಷರು ಮಾತ್ರ ಪುಷ್ಕರಣಿಯ ಅಂಚಿನಲ್ಲಿ, ಶಿಲಾತಲ್ಪದ ಮೇಲೆ ಮಾತನಾಡುತ್ತಾ ಕುಳಿತಿದ್ದವರು, ಇನ್ನೂ ಮೈ ಮರೆತು ಮಾತನಾಡುತ್ತಲೇ ಇದ್ದರು. ಅವರ ಸಂಭಾಷಣೆಯು ಈ ರೀತಿಯಾಗಿದ್ದಿತು:

“ಅದು ಖಂಡಿತವಾಗಿಯೂ ಭೂತವೂ ಅಲ್ಲ, ಪಿಶಾಚಿಯೂ ಅಲ್ಲ; ಮನಃ ಕ್ಲೇಶದಿಂದಂಟಾದ ನಿರಾಶೆಯ ಹುಚ್ಚು.”

“ಇನ್ನಾವ ರೀತಿ ಅದು ಗುಣವಾಗಬೇಕು?”

“ಆಶೆಯುಂಟಾಗುವಂತೆ ಮಾಡಬೇಕು.”

“ಬುದ್ಧಿಯಿಲ್ಲದವರಿಗಿಂತಹ ಆಶೆ?”

“ಬುದ್ಧಿಯಿದ್ದವರಿಗೆ ನಾನು ಹೇಳಿದುದು.”

“ಹಾಗಾದರೆ ಬುದ್ಧಿಯಿರುವದೆಲ್ಲಿ?”

“ನಿಮಗೆ ಕೊಂಚ ಅದೇ ರೀತಿಯ ಹುಚ್ಚು ಹಿಡಿದಂತಿದೆ.”

“ಏನು, ಹೀಗೆ ಹಾಸ್ಯ ಮಾಡುವೆ?”

“ಹಿಂದಿನ ನಾಲ್ಕು ದಿವಸಗಳಿಗಿಂತಲೂ, ಈ ದಿನ ಸಾವಿರ ಪಾಲು ವಾಸಿ.”

“ನನಗೊಂದೂ ತಿಳಿಯುವುದಿಲ್ಲ.”

“ಏಂಡಿತವಾಗಿಯೂ ಇನ್ನು ಕೆಲವು ದಿವಸಗಳಿಗೆ ಆ ಹುಚ್ಚು ಹಿಡಿದೇ ಹಿಡಿಯುತ್ತದೆ.

‘ಒಂದು ವೇಳೆ ಹಿಡಿದರೂ, ಬಡಿಸಲು ನೀನಿರುವೆಯಲ್ಲಾ!’

“ಆ ಹುಚ್ಚು ಬಡಿಸಲು ನನ್ನಿಂದ ಸಾಧ್ಯವಿಲ್ಲ.”

“ಈ ಹುಚ್ಚಿಗಿಂತಲೂ, ಆ ಹುಚ್ಚು ಅಧಿಕವಾದುದೆ?”

“ಈ ಹುಚ್ಚು ಆ ಹುಚ್ಚು ಒಂದೇ ಜಾತಿಗೆ ಸೇರಿದವುಗಳಾದರೂ, ಅದರಲ್ಲಿ ಕೆಲವು ಒಳಜಾತಿಗಳಿವೆ. ಈ ಹುಚ್ಚಿಗಾಗಿ ಯಾರು ಹುಚ್ಚರಾಗುವರೋ, ಅವರನ್ನು ಆಧಾರಭೂತರನ್ನಾಗಿಟ್ಟುಕೊಂಡು ಈ ಹುಚ್ಚು ಬಡಿಸಬಹುದು. ಆ ಹುಚ್ಚನ್ನು ಇತರರ ಸಹಾಯವಿಲ್ಲದೆ ಈ ಹುಚ್ಚೇ ಬಡಿಸುವುದು.”

“ಕಡೆಗೂ ಹಾಸ್ಯವೇ?”

“ಆದರೂ ತಾವು ಕೋಪ ಮಾಡಿಕೊಳ್ಳುವುದಿಲ್ಲವಲ್ಲ!”

“ಅದಕ್ಕೇನು, ಮಾಡಿಕೊಳ್ಳೋಣ? ಏನು ಸವೆಯಬೇಕಾ

గిదే? నన్న క్రోపవు నిన్న మేలే పరిణామకారియాగు
వప్పు మత్తార మేలూ ఆగువుదిల్ల.”

“ఠాగాదరొమ్మే మాడోణాగలి.”

“జాగ్రతే గుణపడిసదే హోగు; ఆగ తిళియువదు.”

“తావు ధ్యేయస్థరాగి, ఇతరరిగూ హేళువవరాగి
ఈ రితి కవలరాదరే గతియేను? స్వల్ప సమాధానిసి.
ఇన్న మూరు-నాల్కు దివసగళోళగాగి నోడువిరంతే.
క్రోప మాడువిరొల, కృప మాడువిరొల?”

“ఆగలి, ఏనోను మాడువియోల, మాడు. మత్తైనా
దరూ ఖర్చిగే బేకేను?”

“ఇతర వ్యేద్యరన్న కేళిదంతే నన్నన్న కేళువిరల్లా!
ఇదేంతద హుచ్చు? సద్యక్కేనూ బేడ. ఈగ మాడుత్తిరువ
చికిత్సేయే సాకు.”

“హోట్టియేళక్కే టెషధవిల్ల-పథ్యవిల్ల. ఒళ్ళే వ్యేద్య!”

“నమ్మ వ్యేద్యవేనిద్దరూ యంత్రగళిందలూ మంత్ర
గళిందలూ తంత్రగళిందలూ గుణవాగువుదల్ల.”

“అప్పు నింబేహణ్ణిన రసవన్న తలేగే తిక్కి, లిక్కివిల్ల
దప్పు కేడ తణ్ణిరు సురిదరే శీతవాగువుదిల్లవే?”

“ఈగ ఠాగాగిదేయే?”

“ఏనోల, ఎల్ల విచిత్ర!”

“నివు అధ్యేయరాగబేడి. ఏనూ యోచిసబేకా
గిల్ల. అధ్ధ హుచ్చు బిట్టిదే. మూరు-నాల్కు దివస
వూనదలిరిసి చికిత్సే నడయిసిదరే, ముందే తమగే

ಗೊತ್ತಾಗುತ್ತದೆ.”

“ಓಹೋ! ಹೊತ್ತು ಬಹಳವಾಯಿತು. ನಡೆ ಹೋಗೋಣ.”

ಅವರು ಹಾಗೆಯೇ ಎದ್ದು, ವೃಕ್ಷಗಳ ಮರೆಯಲ್ಲಿ ಅದೃಶ್ಯರಾದರು.

[೧೫]



ಧರನೂ, ಹೆಂಡತಿ-ಮಕ್ಕಳೂ ಒಂದು ಕಡೆ ಮನೆಯಲ್ಲಿ ಕುಳಿತಿದ್ದರು. ಯಾರ ಮುಖಗಳಲ್ಲಿಯೂ ಕಳೆಯಿಲ್ಲ. ಉದಾಸೀನ ಭಾವವು ಒಡೆದು ಕಾಣುತ್ತಿತ್ತು. ಎಲ್ಲರೂ ಮಂತ್ರಮುಗ್ಧರಂತೆ ಮಾತಿಲ್ಲದೆ ಕುಳಿತಿದ್ದರು.

ಕೊಂಚ ಹೊತ್ತಾದ ಬಳಿಕ ಶ್ರೀಧರನು ಸಂತಾಪಸೂಚಕ ಸ್ವರದಿಂದ:—

“ಹತ್ತು ದಿವಸಗಳು ತಳ್ಳಿದ್ದಾಯಿತು. ಇನ್ನು ಐದೇ ದಿನಗಳು.”

ಚಂಚಲಿ:—“ನನಗಂತೂ ಮನಸ್ಸಿನಲ್ಲಿ ಕುದಿಯುತ್ತಿದೆ.”

ಶ್ರೀಧ:—“ಇನ್ನೆದು ದಿವಸ ಸುಧಾರಿಸು.”

ಚಂಚ:—“ಕೊಠಡಿಗೆ ಬಿಟ್ಟು ಬಂದಂದಿನಿಂದ ಒಂದು ದಿನವಾದರೂ ನೋಡಿಬರಲಿಲ್ಲ. ಹುಡುಗಿಯನ್ನು ಸಮೀಪಿಸಿ ನೋಡದಿದ್ದರೂ, ದೂರದಿಂದ ನೋಡಬಹುದಲ್ಲ?”

ಶ್ರೀಧ:—“ಯಾವುದಕ್ಕೂ ಮಹಾತ್ಮರು ಅವಕಾಶವನ್ನೇ ಕೊಟ್ಟಿರುವುದಿಲ್ಲ.”

ಮಾಧ:—“ಚನ್ನಾಗಿದೆ. ನೋಡಕೂಡದು. ವಿಚಾರಿಸ ಕೂಡದು. ಅವರ ಸಂಗಡ ಸಹ ಮಾತನಾಡಕೂಡದು. ಅವರು ಬರುವುದೂ, ಹೋಗುವುದೂ ಸಹ ಕಾದು ನೋಡಕೂಡದು. ಇದರ ಅರ್ಥವೇನು?”

ಶ್ರೀಧ:—“ಮಾಧೂ, ಮಹಾತ್ಮರ ಸಂದೇಶವೇ ಆ ರೀತಿ ಯಾಗಿದೆ. ಅವರು ಸಾಮಾನ್ಯರಲ್ಲ.”

ಮಾಧ:—“ಈಗಿನ ಕಾಲದಲ್ಲಿ ಯಾರನ್ನೂ ನಂಬಲಾಗು ವುದಿಲ್ಲ.”

ಚಂಚ:—“ನನಗೂ ಸ್ವಲ್ಪ ಸಂಶಯವೇ ಎನಿಸುತ್ತದೆ.”

ಶ್ರೀಧರ:—“ಏನು? ಮಹಾತ್ಮರ ವಿಷಯದಲ್ಲೇ?”

ಚಂಚ:—“ಆಗ ನಾನು ಯೋಚನೆಯ ಭರದಲ್ಲಿದ್ದೆನಾದ ಕಾರಣ, ಸರಿಯಾಗಿ ತರ್ಕಿಸಲವಕಾಶವಾಗಲಿಲ್ಲ. ಅವರ ಕಟ್ಟ ಪ್ಪಣೆಯು ಯುಕ್ತಿ-ಯುಕ್ತವಾಗಿದೆಯೆಂದು ಕಾಣುತ್ತದೆ.”

ಶ್ರೀಧ:—“ಅನುಮಾನವೇ ಪ್ರಾಣಸಂಕಟ.”

ಚಂಚ:—“ಒಂದು ವೇಳೆ ಮೋಸವೇ ನಡೆದರೆ?”

ಮಾಧ:—“ಸರ್ವ ನಾಶವೇ!”

ಶ್ರೀಧ:—“ಹಾಗೆಂದಿಗೂ ಆಗದು.”

ಚಂಚ:—“ಆಗಲಿ ಎಂಬ ಕೋರಿಕೆಯು ಯಾರಿಗೂ ಬೇಡ. ಕೆಟ್ಟುದನ್ನು ಯೋಚಿಸಿ, ಒಳ್ಳೆಯದನ್ನು ಊಹಿಸ ಬೇಕೆಂದು ಹಿರಿಯರು ಹೇಳುತ್ತಾರೆ.”

ಮಾಧವ:—“ಈ ಅನುಮಾನವೇತಕ್ಕೇ? ಹೋಗಿ, ನೋ- ಡೋಣ ನಡೆಯಿರಿ.”

ಚಂಚಲಿ:—“ಏನು ಹೇಳುತ್ತೀರಿ?”

ಶ್ರೀಧರ:—ನಮ್ಮಲ್ಲಾರಿಗೂ ಬುದ್ಧಿಯಿಲ್ಲ.’

ಮಾಧವ:—ಅದನ್ನೆಷ್ಟು ಹೇಳಿದರೂ ಸಾಕಾಗುವುದಿಲ್ಲ.’

ಚಂಚಲೆ:—“ನೀವು ಸುಮ್ಮನಿರುವುದಿಲ್ಲವಲ್ಲ?”

ಮಾಧ:—“ನಡೆಯಮ್ಮಾ, ಬೇಕಾದದ್ದಾಗಲಿ. ಆ ಸಂನ್ಯಾಸಿಯು ಬಿಡಿಸದಿದ್ದರೂ ಚಿಂತೆಯಿಲ್ಲ, ಈತನಿಗಿಂತಲೂ ಮಿಗಿಲಾದ ವೈದ್ಯರು ಪ್ರಪಂಚದಲ್ಲಿ ಇಲ್ಲೇ ಇಲ್ಲವೋ?”

ಚಂಚ:—“ಹೌದು. ಮಗು, ನಡೆಯಿರಿ ಹೋಗೋಣ.”

ಶ್ರೀಧ:—“ಹೋಗೋಣವೆ?”

ಚಂಚ:—“ಅನುಮಾನವೇ ಇಲ್ಲ. ಒಂದು ವೇಳೆ ಸಂನ್ಯಾಸಿಯು ಸಾಧುವಾದರೆ, ಕೋಪಿಸಿಕೊಳ್ಳುವುದಿಲ್ಲ; ಕೋಪಿಸಿಕೊಂಡವನು ನಿಜವಾದ ಸಂನ್ಯಾಸಿಯೇ ಅಲ್ಲ. ಸುಮ್ಮನೆ ದೂರದಲ್ಲಿ ನಿಂತು ನೋಡಿ ಸಮಾಧಾನಪಟ್ಟು ಬರೋಣ.

ಶ್ರೀಧ:—“ಎಲ್ಲರೂ ಹೋಗೋಣವೇ?”

ಚಂಚ:—“ಏನೋ ಮಾಧು, ನೀನು ಸ್ವಲ್ಪ ಒರಟು. ಆ ಸಂನ್ಯಾಸಿಗಳ ಮುಂದೆ ಹುಚ್ಚಾಪಟ್ಟೆ ಮಾತನಾಡಿಯೆ. ಏಕೆಂದರೆ, ಅರಿಯದೆ ಒಬ್ಬರನ್ನು ಆಡಿಕೊಳ್ಳಬಾರದು. ಬರಿಯ ಅನುಮಾನದಿಂದ ಯೋಗ್ಯಾಯೋಗ್ಯ ವಿಚಾರಗಳನ್ನು ನಿರ್ಧರಿಸುವುದಕ್ಕಾಗುವುದಿಲ್ಲ.”

ಮಾಧ:—“ನನಗೆಲ್ಲಾ ಗೊತ್ತು. ನಡೆಯಿರಿ.”

ಎಲ್ಲರೂ ಎದ್ದರು. ತಲೆಬಾಗಿಲಿಗೆ ಬೀಗವನ್ನು ಹಾಕಿಕೊಂಡು ಹೊರಟು ನಡೆದರು. ಸ್ವಲ್ಪಹೊತ್ತಿನಲ್ಲಿಯೇ ಆ ಕೊಠಡಿಯನ್ನು ಸಮೀಪಿಸಿದರು. ಬಾಗಿಲು ತೆರೆದಿದ್ದಿತು. ಸಂನ್ಯಾಸಿಯು ಬಂದಿರಬಹುದೆಂದು ಊಹಿಸಿಕೊಂಡರು. ಅಂಜುತ್ತಂಜುತ್ತ


ఒండొందే హేజ్జీ యిడుత్తా ముందే నడయుత్తిద్దరు. ఒళ గడే ఁనూ సద్దాగుత్తిద్దంతే తోరిబరలిల్ల. మత్తిష్టు ముందువరేదరు. ఁనూ కాణీసలిల్ల. ఆగ మాధవను: “ఇల్లిగే బందేనంతే. ఇన్ను స్వల్పదరల్లేను?” ఎన్నుత్తా తాను ముందే ముందే నడేదను. చంచలీయు: “మాధూ మాధూ” ఎందు కిరు ధ్వనియల్లి కూగిదళు. అదన్నవను లక్ష్మీమాడలిల్ల. ముందే హోద మాధవనిగే మసే యల్లారూ ఇద్దంతే కండు బరలిల్ల. అవనిగే మత్తిష్టు నోడబేకేంబ ఆకాంక్లేయాయితు. బాగిలన్ను సమీపి సిదను. నోడిదను. ఒళగారూ ఇరలిల్ల! గాబరియింద హిందిరుగి నోడిదను. తందేతాయిగళాగలే అల్లిగే బందిద్దరు. మగన గాబరియ కారణవు అవరిగే తత్క్షణవే గోత్తాయితు. మళే బందు నింతంతే, ఆ మూవరూ నింతుబిట్టరు! అనంతర చంచలీయు:—“దగాకోర, ఎంతహ తంత్త్రవన్ను మాడిద? యారన్ను నంబబేకె? యారన్ను బడబేకె? ఁను హిగే నింతి?” ఎందళు గండనన్ను గదరిసుత్త. “ఁను మాడబేకే?” ఎందను కాతరదింద త్రిధరను. “పొలిలిసు తాణిగే హోగి ఒందు ఫియాదు అజియన్నాదరూ కోడిరి. అదన్ను హేళి కోడబేకే?” ఎందళాకేయు ఫజిసువ ధ్వనియల్లి. త్రిధరనదక్కే: “నడేయిరి, వోదలు మసేగే హోగి మాతనాడోణ” ఎందను. “వోదలు తాణిగే హోగిరేందరే, మసేగే ఎన్నువి రల్లా!” ఎందళు మత్తే. “అంగి, రుమాలు బేడవేను?”

ಎಂದನು ನಡುಗುವ ಕಂಠದಲ್ಲಿ. 'ಊ, ಅದೊಂದು. ನಡೆಯಿರಿ! ನಡೆಯಿರಿ!' ಎಂದು ಬಿರಬಿರನೆ ಹೆಜ್ಜೆ ಹಾಕಲಾರಂಭಿಸಿದಳು. ಕೈ ಹಿಡಿದು ನಡೆದು ಬರುತ್ತಿದ್ದ ಎಳೆ ಮಗಳೂ ಸಹ ಜ್ಞಾಪಕಕ್ಕೆ ಬರದೆ, ಆ ರೋಷಾವೇಷದಲ್ಲಿ ಹಾಗೆಯೇ ಎಳೆದುಕೊಂಡು ಹೋಗುತ್ತಿದ್ದಳು. ಆ ಹುಡುಗಿಯು: "ಅನ್ನಾ, ಅನ್ನಾ" ಎಂದು ರೋದಿಸಿತು. ಚಂಚಲಿಯು:--"ಈ ನಿರ್ಭಾಗ್ಯಳು ಬೇರೆ ಸಾಲುಡುಡಕ್ಕೆ." ಎಂದು ಹೇಳುತ್ತಾ "ಫಡೀ, ಫಡೀ" ಎಂದು ತಾಡನ ಮಾಡಿ ಕಂಕುಳಿಗೆ ಹಾಕಿಕೊಂಡು ನಡೆದಳು. ಹಾಗೂ ಹೀಗೂ ಮನೆಯ ಬಾಗಿಲಿಗೆ ಬಂದು ಬಿದ್ದರು.

ಇಬ್ಬರು ಪೋಲೀಸಿನವರು ಮನೆಯ ಮುಂದೆ ನಿಂತಿದ್ದರು. ಶ್ರೀಧರನು ಅವರನ್ನು ಕಂಡು, "ಎನಿರಯ್ಯ, ಯಾರಿದ್ದಾರೆ ತಾಣೆಯಲ್ಲಿ? ಸ್ವಲ್ಪ ಕೆಲಸವಿದೆ." ಎಂದು ಕೇಳಿದನು. "ಬನ್ನೀ ಸ್ವಾಮಿ, ನಾವೂ ತಮ್ಮನ್ನೇ ಕಾಯುತ್ತಿದ್ದೆವು" ಎಂದು ಪೋಲೀಸಿನವರು ಹೇಳುತ್ತಿದ್ದಂತೆಯೇ ಶ್ರೀಧರನು: "ಎನು, ನನ್ನನ್ನೇ? ನೀವೇ? ಕಾಯುತ್ತಿದ್ದಿರಾ?" ಎಂದನು. ಅವಕ್ಕೆ ಪೋಲೀಸಿನವರು: "ತಮಗಾರು ಬೇಕಾಗಿತ್ತು ಸ್ವಾಮಿ?" ಎಂದರು. ಶ್ರೀಧರನು: 'ಇಸ್ಪೆಕ್ಟರು' ಎಂದು ಹೇಳಿದನು. "ಸರಿ. ಅವರೇ ತಮಗಾಗಿ ಕಾದಿದ್ದಾರೆ." ಎಂದು ಭಟರು ಉತ್ತರ ಕೊಟ್ಟರು. ಶ್ರೀಧರನು "ಬೇಗ ಬಾಗಿಲು ತೆರೆದು, ಆ ಅಂಗಿ, ಆ ಸಿಂಬೆ ಇಲ್ಲಿ ಕೊಡೇ. ಜಾಗ್ರತೆ ಹೋಗಿ, ತಕ್ಕದ್ದು ಮಾಡಿಸಿ ಬರುತ್ತೇನೆ." ಎಂದು ಹೆಂಡತಿಗೆ ಹೇಳಿದನು. ಪೋಲೀಸಿನವರಾಕೆಯನ್ನು ತಡೆದರು. 'ಏತಕ್ಕಯ್ಯಾ?' ಎಂದು ಶ್ರೀಧರನು ಕೇಳಲು, "ತಮ್ಮನ್ನು ಹೇಗಿದ್ದರೆ ಹಾಗೆ, ಕರೆ...ಅಲ್ಲ ಹಿಡಿತವಂತೆ ಅಪ್ಪಣೆಯಾಗಿದೆ" ಎಂದರು.

‘ನನ್ನನ್ನೇ’ ಎಂದನು ಶ್ರೀಧರನು ಭಯಾಶ್ಚರ್ಯಗಳಿಂದ. ‘ಅಲ್ಲ, ನಿಮ್ಮೆಲ್ಲರನ್ನೂ’ ಎಂದರು ಭಟರು ಉತ್ತರವಾಗಿ. ‘ಏನಿರಯ್ಯಾ, ನನ್ನ ಮುಂದೆಯೇ ತಮಾಷೆ ಮಾಡುವಿರಾ?’ ಎಂದನು ಶ್ರೀಧರನು ಸ್ವಲ್ಪಘಟ್ಟಿಯಾಗಿ. ಪೋಲೀಸಿನವರು ಕಿಸೆಯಿಂದೊಂದು ಕಾಗದ ವನ್ನು ತೆಗೆದು ಶ್ರೀಧರನಿಗೆ ತೋರಿಸಿದರು. ಅದನ್ನು ನೋಡಿ ಅವನಿಗೆ ಪ್ರಪಂಚವೇ ತನ್ನ ನೆತ್ತಿಯ ಮೇಲೆ ಬಿದ್ದಂತಾಯಿತು! ತಮ್ಮೆಲ್ಲರನ್ನೂ ದಸ್ತಗಿರಿ ಮಾಡಿರುವುದಾಗಿ ಆ ಕಾಗದವು ಹೇಳುತ್ತಿದ್ದಿತು. ಸ್ವಲ್ಪ ಕಾಲದೊಳಗಾಗಿ ಶ್ರೀಧರನು ಸಂಸಾರ ಸಮೇತನಾಗಿ ಪೋಲೀಸ್, ಠಾಣೆಯಲ್ಲಿ ಬಂಧಿತನಾದನು.

[೧೬]



ನ್ನೊಂದು ಗಂಟೆಗಳಿಗಾಗಲೇ ಬಿಸಿಲಿನ ರುಳವು ಸಹಿಸಲಸದಳವಾಗಿದ್ದಿತು. ವೃಕ್ಷಾ ಗ್ರಗಳಲ್ಲಡಗಿದ್ದ ಪಕ್ಷಿಸಂಕುಲವು ಬೇಸಿಗೆಯ ತಾಪವನ್ನು ತಾಳಲಾರದೆ ‘ಕೀಚು, ಕೀಚು,’

ಧ್ವನಿಗೈಯುತ್ತಿದ್ದಿತು. ತಂಟೆ, ತಾಪತ್ರಯಗಳಿಲ್ಲದ ಹಲವರು ಮನೆಗಳಲ್ಲಿಯೂ, ತಂಪಾದ ನೆಳಲಿನಲ್ಲಿಯೂ ಉಷ್ಣಾಧಿಕ್ಯವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು. ವೃತ್ತಿಪರಾಯಣರಾದ ವರ್ತಕರೂ, ಸರ್ಕಾರದ ನೌಕರರೂ ಯತ್ನವಿಲ್ಲದೆ ಕಾರ್ಯೈಕ ತತ್ಪರರಾಗಿದ್ದರು. ಅಧಿಕಾರ ವರ್ಗದವರು ಪಾದ-ರಕ್ಷೆಗಳ ನ್ನು ತೊಟ್ಟು, ಹಗುರವಾದ ಉಡುಪುಗಳನ್ನು ಧರಿಸಿ, ಕೊಡೆ ಗಳನ್ನು ಹಿಡಿದು, ಜಾಗ್ರತೆ-ಜಾಗ್ರತೆಯಾಗಿ ಕಚೇರಿಗಳ ಕಡೆಗೆ

ನಡೆಯುತ್ತಿದ್ದರು. ಮಾರ್ತಾಂಡನು ತೀಕ್ಷ್ಣವಾದ ಕಿರಣಗಳಿಂದ ವಿಶ್ವವನ್ನೇ ದಹಿಸುವಂತಿದ್ದನು.

ನ್ಯಾಯಾಸ್ಥಾನ ಮಂದಿರದಲ್ಲಿ ಪದವೀಧರರೂ, ಪೋಲೀಸ ಅಧಿಕಾರಿಗಳೂ, ಗುಪ್ತಪೋಲೀಸರೂ, ಗುಮಾಸ್ತರೂ ಮಾತನಾಡುತ್ತಾ ಉಚಿತಾಸನಗಳಲ್ಲಿ ಕುಳಿತಿದ್ದರು.

ಅವರುಗಳ ಮುಂಭಾಗದಲ್ಲಿ ಅರ್ಧ ಚಂದ್ರಾಕಾರವಾದ ಒಂದು ವೇದಿಕೆಯೂ, ಅದರ ಮೇಲೆ ಕಾಗದ-ಪತ್ರಗಳೂ, ಲೇಖನದ ಇತರ ಸಾಮಗ್ರಿಗಳೂ ಇದ್ದುವು. ಆ ವೇದಿಕೆಯ ಹಿಂಭಾಗಕ್ಕೊಂದು ಚೌಕಾದ ಎತ್ತರವಾದ ವೇದಿಕೆಯಿದ್ದಿತು. ಒಂದು ವಿಧವಾದ ಹಸರು ಬಣ್ಣದ ಬಟ್ಟೆಯಿಂದ ಅದರ ಮೇಲ್ಭಾಗವು ಮುಚ್ಚಲ್ಪಟ್ಟಿದ್ದಿತು. ಅದರ ಮೇಲೆ ಎಡ-ಬಲ ಭಾಗಗಳಲ್ಲಿ ದೊಡ್ಡ ದೊಡ್ಡ ಧರ್ಮಶಾಸ್ತ್ರ ಗ್ರಂಥಗಳು ಜೋಡಿಸಲ್ಪಟ್ಟಿದ್ದವು. ಮಧ್ಯ ಭಾಗದಲ್ಲಿ ಲೆಕ್ಕಣಿಕೆಯ ಉಪಕರಣಗಳೂ ಕಾಗದಗಳೂ ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿದ್ದುವು. ಆ ವೇದಿಕೆಯ ಹಿಂಭಾಗದಲ್ಲಿ ಒಂದು ಬದ್ರಾಸನವಿದ್ದಿತು. ಮರಗೆಲಸದ ಚಮತ್ಕೃತಿಯಿಂದ ಸುಂದರವಾಗಿ ನಿರ್ಮಿತವಾಗಿದ್ದ ಆ ಆಸನದ ಒಳಭಾಗದ ಕೊಂಚ ಪ್ರದೇಶವು ಮೃದುವಾದ ಮೆತ್ತಿಯಿಂದ ಕೂಡಿದ್ದಿತು. ಅದಕ್ಕೆ ಸರಿಯಾಗಿ ಮೇಲ್ಭಾಗದಲ್ಲಿ ಪಂಕವೊಂದು ನೇತಾಡುತ್ತಿದ್ದಿತು. ನ್ಯಾಯಾಧೀಶರನ್ನೂ ಬಂದಿರಲಿಲ್ಲ. ಹೊರಭಾಗದ ಅಂಗಳದಲ್ಲಿ ಕಕ್ಷಿಗಾರರೂ, ಇತರ ಜನರೂ ಮಾತನಾಡುತ್ತಾ ಕುಳಿತಿದ್ದರು. ಅಂದು ನಡೆಸಲ್ಪಡುವ ನೋಕದ್ವಮೆಯ ವಿಚಾರಣೆಯನ್ನು ನೋಡುವುದರ ಸಲುವಾಗಿ ಅನೇಕ ಜನರು ನೆರೆದಿದ್ದರು. ಅಂತೂ ಇಂದು ನ್ಯಾಯಾಸ್ಥಾನ

ನವು ಜನ ಪರಿಪೂರ್ಣವಾಗಿದ್ದಿತು. ಇದ್ದಕ್ಕಿದ್ದಂತೆಯೇ ಎಲ್ಲಿಯೂ ಮಾತು-ಕಥೆಗಳು ಅಲ್ಲಿಯೇ ನಿಂತುಹೋದವು. ಜನರೆಲ್ಲರೂ ದಿಗ್ಗನೆದ್ದರು. ಸ್ವಲ್ಪ ದೂರದಲ್ಲಿ ನ್ಯಾಯಾಧಿಪರು ಗಂಭೀರವಾದ ನಡಿಗೆಯಿಂದ ಬರುತ್ತಿದ್ದರು. ಸೇವಕನೊಬ್ಬನು ಕೆಲವು ಪುಸ್ತಕಗಳನ್ನು ಹೊತ್ತು, ಸಮೂಹದಿಂದಿವ್ದ ಜನರಿಗೆ ಸರಿಯಾಗಿ ದಾರಿ ಬಿಡುವಂತೆ ಸನ್ನೆ ಮಾಡುತ್ತಾ ಮುಂದು-ಮುಂದಾಗಿ ಬಂದು, ತಾನು ಕೊತ್ತಿದ್ದ ಹೊರೆಯನ್ನು ನ್ಯಾಯಾಧಿಪರ ವೇದಿಕೆಯ ಮೇಲಿಟ್ಟು, ದ್ವಾರದಲ್ಲಿ ನಿಂತನು. ಆ ಹೊತ್ತಿಗೆ ನ್ಯಾಯ ಮೂರ್ತಿಗಳು ಬಂದ್ಲೂ, ನಿರ್ದಿಷ್ಟವಾಗಿದ್ದ ಭದ್ರಾಸನದಲ್ಲಿ ಮಂಡಿಸಿದರು.

ಸಭೆಯು ಮೌನವಾಗಿದ್ದಿತು. ಅಷ್ಟು ಜನರಿದ್ದರೂ ಯಾರ ಬಾಯಿಂದಲೂ ಮಾತು ಹೊರಡುತ್ತಿರಲಿಲ್ಲ. ಅಲ್ಲಿ ಗಾಂಭೀರ ಯವು ಮೂರ್ತಿಮತ್ತಾಗಿದ್ದಿತು. ಎಲ್ಲರ ದೃಷ್ಟಿಯೂ ನ್ಯಾಯಾಧಿಪರ ಕಡೆಗೇ ಇದ್ದಿತು. ನ್ಯಾಯಾಧಿಪರು ಆಸನಾಸೀನರಾದ ತರುವಾಯ, ವೇದಿಕೆಯ ಮೇಲಿರಿಸಲ್ಪಟ್ಟಿದ್ದ ಕೆಲವು ಕಾಗದಗಳನ್ನು ನೋಡುತ್ತಾ ಮೌನಮುದ್ರಿತರಾಗಿದ್ದರು. ಅನಂತರ ಅಧಿಕಾರಸೂಚಕ ಸ್ವರದಿಂದ ಅವರು “ರಾಧಾಕಾಂತ, ಎಲ್ಲವೂ ಓದ್ಲವಾಗಿದೆಯಷ್ಟೆ?” ಎಂದು ಆಸನಾಸೀನನಾಗಿದ್ದ ಓರ್ವ ತೀಜಸ್ವಿಯೂ, ಭವ್ಯಾಕಾರನೂ ಆದ ಪುರುಷನನ್ನು ನಿರ್ದೇಶಿಸಿ ಕೀಳಿದರು.

ರಾಧಾಕಾಂತ:—‘ಅಪ್ಪಣೆ.’

ನ್ಯಾಯಾ:—‘ಹಾಗಾದರೆ ಅವರಾಧಿಗಳು ಕರೆತರಲ್ಪಡಲಿ.’

ಒಡನೆಯೇ ನ್ಯಾಯಮೂರ್ತಿಗಳ ಮುಂಗಡೆಯಲ್ಲಿ ಭಟ

ವ್ಯಾಹದಿಂದ ಶ್ರೀಧರ, ಚಂಚಲೆ, ಮಾಧವರು ಬಂದು ನಿಂತರು-
ಅವರು ಕೇವಲ ಮೊದಲಿನವರಂತೆ ಇರಲಿಲ್ಲ. ಒಂದೆರಡು ದಿನಸ
ಗಳ ಸರ್ಕಾರದ ಬಂಧನೆಯು ಅವರ ಆಕಾರಗಳನ್ನೇ ಮಾರ್ಪಡಿ
ಸಿದ್ಧಿತು. ಏನು ಸಾಮರ್ಥ್ಯವಿದೆಯೋ ಅದರಲ್ಲಿ!

ಗುನಾಸ್ತರು ಆ ಮೂವರ ಹೆಸರು-ವಿಳಾಸಗಳನ್ನು ಕೇಳಿ
ಬರೆದುಕೊಂಡರು. ಅನಂತರ ನ್ಯಾಯಮೂರ್ತಿಗಳು ಒಂದು
ಕಾಗದವನ್ನು ಹಿಡಿದೆತ್ತಿ ಓದತೊಡಗಿದರು.

ಪತ್ತೇದಾರರಾದ ರಾಧಾಕಾಂತರು ಇಪ್ಪತ್ತನೆಯ ತಾರೀ
ಖಿನ ದಿನಸ ಕೊಟ್ಟಿರುವ ಫರ್ಯಾದಿಯ ಅಂಶ:

ಭವಾನೀಪುರದ ಒಂದನೇ ದರ್ಜೆಯ ನ್ಯಾಯಾಧಿಪರ
ಕಚೇರಿಗೆ—

ಇದೇ ತಿಂಗಳು ಹತ್ತೊಂಬತ್ತನೆಯ ತಾರೀಖಿನ ದಿನಸ
ನಡೆಯತೊಡಗಿದ್ದ ಶ್ರೀಧರಶರ್ಮರ ಮಗನ ಮದುವೆಗೆ ಹೋಗಿ
ದ್ದೆನು. ಅನೇಕ ಜನ ಅಧಿಕಾರವರ್ಗದವರೂ, ಕಛೇರಿಯವರೂ
ಆಗಮಿಸಿದ್ದರು. ಅಂದು ಲಗ್ನ ವಧುವು ಅಕಸ್ಮಾತ್ ಜ್ಞಾನ
ತಪ್ಪಿ, ಬಿದ್ದುಹೋದಳು. ಪರಿಶೀಲನಾ ದೃಷ್ಟಿಯಿಂದ ನಾನಾಕೆ
ಯನ್ನು ನೋಡಿದೆನು. ಕೇವಲ ಅನುಮಾನವಾಯಿತು. ಆಕೆಯು
ಬಹಳ ಹೆದರಿಕೆಯಿಂದ ಆ ಲಗ್ನಕ್ಕೆ ಸ್ವೀಕರಿಸಿದಂತೆಯೂ, ಆ ಮನೆ
ಯವರ ಆವುದೋ ನಿರ್ಬಂಧದಿಂದ ಇರುವಳೆಂದೂ ಊಹಿಸಿ
ದೆನು. ಲಗ್ನಮಂಟಪದೊಳಕ್ಕೆ ವಧುವು ಯಾವ ರೀತಿ ಬಂದ
ಳೆಂಬುದನ್ನು ಅನೇಕ ಜನರು ನೋಡಿರುತ್ತಾರೆ.

ಆಕೆಯು ಮುಂಭಾಗದಲ್ಲಿ ಕುಳಿತಿದ್ದ ಅಧಿಕಾರ ವರ್ಗದವ
ರನ್ನು ನೋಡಿದೊಡನೆಯೇ ಅಶ್ರುಧಾರೆಯಾಗಿ ಕೆಳಕ್ಕುಳಿದಳು.

ಅದರಿಂದ ನೆರೆದಿದ್ದ ಸಭೆಯಲ್ಲಿ ತನ್ನ ಸಂಬಂಧಿಕರಾರೋ ಇರುವ ರೆಂಬುದಾಗಿಯೂ, ಅವರನ್ನು ಕಂಡೊಡನೆಯೇ ಹಾಗಾಗಿದ ಬೇಕೆಂದೂ ನಿರ್ಧರಿಸಿದೆನು.

ಹಾಗೆ ಆಕೆಗೆ ಕಾಣಿಸಿಕೊಂಡವರು ಪ್ರಿಯವಾದವರಲ್ಲದೆ, ಶತ್ರುಗಳಲ್ಲವೆಂಬುದಾಗಿಯೂ ಯೋಚಿಸಿದೆನು. ಏಕೆಂದರೆ, ಶತ್ರುಗಳಾಗಿದ್ದ ಪಕ್ಷದಲ್ಲಿ ಅದೇ ರೀತಿ ದುಃಖವೋ ಇಲ್ಲವೋ ಅದಕ್ಕಿಂತಲೂ ಅಧಿಕವಾಗಿಯೋ ಉಂಟಾಗಬೇಕಾಗಿದ್ದಿತು. ಅದಕ್ಕೆ ವಿರೋಧವಾದ ದುಃಖವನ್ನು ತೋರ್ಪಡಿಸಿ “ನನ್ನನ್ನದ್ಧಾರ ಮಾಡಿರೆ”ಂಬ ಸಂತಾಪಸೂಚಕಗಳಾದ ಕಣ್ಣೀರು ಸುರಿಸಿ, ಕೊಂಚ ಆನಂದಮಿಶ್ರವಾದ ಅಪಾರ ದುಃಖಗಳುಂಟಾದುದರಿಂದ, ಜ್ಞಾನಪಲ್ಲಟವಾಗಿ ಕೆಳಗೆ ಬಿದ್ದಿರಬೇಕೆಂದು ತರ್ಕಿಸಿದೆನು. ಅನೇಕ ಜನರಿಗೆ ಹೀಗಾಗುವುದನ್ನು ನನ್ನ ಕೆಲಸವು ನನಗೆ ಚೆನ್ನಾಗಿ ಅನುಭವ ಮಾಡಿ ಕೊಟ್ಟಿದೆ. ಅದಕ್ಕಾಗಿ ಅದನ್ನು ಪರಿಶೀಲಿಸುವುದರ ಬಗ್ಗೆ ಕಚೇರಿಯವರು ಅನುಮತಿಯನ್ನು ಕೊಡಬೇಕಾಗಿ ಪ್ರಾರ್ಥಿಸುತ್ತೇನೆ.

ಪತ್ತೇದಾರ ರಾಧಾಕಾಂತ.

ಅದಕ್ಕೆ ಕಛೇರಿಯವರ ಅಪ್ಪಣೆ:—

ನಿಮ್ಮ ಅರ್ಜಿಯನ್ನು ಪರಾಂಬರಿಸಲಾಯಿತು. ನಿಮ್ಮ ಕೋರಿಕೆಯಂತೆ ಪತ್ತೆತರದೂದು ನಡೆಸಲು ಅಧಿಕಾರ ಕೊಟ್ಟಿರುತ್ತದೆ.

ಅದಾದ ಮೇಲೆ ಪುನಃ ರಾಧಾಕಾಂತರಿಂದ ಬಂದ ಪತ್ರ:-

ಇಷ್ಟತ್ತನೇ ತಾರೀಖಿನ ದಿವಸವೇ ನಾನು ವೇಷಾಂತರದಿಂದ ಶ್ರೀಧರಶರ್ಮರ ಮನೆಗೆ ಹೋಗಿ ಕುಳುದಾದೇವಿ

ಯೆಂಬ ಲಗ್ನವಾಗಲಿದ್ದಾಕೆಯನ್ನು ಉಪಾಯಾಂತರದಿಂದ ತಂದಿದ್ದೇನೆ. ಆಕೆಯನ್ನು ಶಾಂತಿಗೊಳಿಸಿ ಸಮಾಧಾನಸ್ಥಿತಿಗೆ ತರಬೇಕಾದರೆ, ಹದಿನೈದಿಪ್ಪತ್ತು ದಿವಸಗಳಾಗುತ್ತವೆ. ಆ ವರಿವಿಗೂ ಆಕೆಯನ್ನು ನನ್ನ ಉಸ್ತುವಾರಿಯಲ್ಲಿಟ್ಟುಕೊಂಡು ಚಿಕಿತ್ಸೆ ನಡೆಸಲು ಅಪ್ಪಣೆಯಾಗಬೇಕು.

ಅದಕ್ಕೆ ಕಛೇರಿಯವರ ಉತ್ತರ:—

ಕಛೇರಿಯವರ ಅಧಿಕಾರಕೊಳಪಟ್ಟ ಕಟ್ಟಡ ಒಂದರಲ್ಲಿ, ಕಛೇರಿಯ ಮುಖ್ಯಾಧಿಕಾರಿಗಳ ಪ್ರತ್ಯಕ್ಷದಲ್ಲಿ ನಿಮಗೆ ಚಿಕಿತ್ಸಾದಿಗಳನ್ನು ನಡೆಸಲು ಅಧಿಕಾರ ಕೊಡಲ್ಪಟ್ಟಿದೆ.

ಇದಾದ ಮೇಲೆ ಅವರಿಂದ ಬಂದ ಪತ್ರ:--

ಈಗ ಸದರಿಯಾಕೆಗೆ ಕಾಯಿಲೆ ಗುಣವಾಗಿರುತ್ತದೆ. ಸಮಾಚಾರಗಳೆಲ್ಲವೂ ತಿಳಿದು ಬಂದುವು. ಅವುಗಳನ್ನು ಈ ಕೆಳಗೆ ನಮೂದಿಸಿರುತ್ತೇನೆ:—

ಆಕೆಯದು ಸುಂದರಪುರವಂತೆ. ಸುಂದರಶರ್ಮ-ಮುರಾದೇವಿ ಇವರುಗಳು ಮಾತಾಪಿತೃಗಳಂತೆ. ಬಾಲ್ಯದಲ್ಲಿಯೇ ವಿವಾಹ.... ಎಂದು ಅಷ್ಟಕ್ಕೇ ನಿಲ್ಲಿಸಿ, ನ್ಯಾಯಮೂರ್ತಿಗಳು ಋಷಿದ ಮೇಲಿನ ಬೆವರು ಹನಿಗಳನ್ನು ಒರಿಸಿಕೊಳ್ಳುವದಕ್ಕೋ ಮತ್ತಾವುದಕ್ಕೋ, ಕೊಂಚ ಹೊತ್ತು ಕರವಸ್ತ್ರದಿಂದ ಮುಖವನ್ನು ಮರೆಮಾಚಿಕೊಂಡರು. ಅನಂತರ ಅವರು ಗುಮಾಸ್ತರ ಕಡೆ ನೋಡಿ ಸಶೇಷವನ್ನು ಓದುವಂತೆ ಆಜ್ಞಾಪಿಸಿ, ತಮ್ಮೆರಡು ಮೊಣಕೈಗಳನ್ನೂ ವೇದಿಕೆಯ ಮೇಲೆ ನಿಲ್ಲಿಸಿ, ಕೈಗಳಿಂದ ತಲೆಯನ್ನು ಹೊತ್ತು, ಅವನಿತ ಮುಖರಾಗಿ ಅಲಿಸುವವರಂತೆ ಇದ್ದರು.

ಗುನಾಸ್ತರು ಈ ರೀತಿ ಓದತೊಡಗಿದರು:—

ವಿನಾಹಿತಳಾಗಿದ್ದಳಂತೆ. ನುದುನೆಯಾದ ಮೇಲೆ ಗಂಡಂದಿರು ಓದುವುದಕ್ಕೆಂದು ಎಲ್ಲಿಗೋ ಹೋದರಂತೆ. ಆ ತರುವಾಯ ಎರಡು-ಮೂರು ವರ್ಷಗಳೊಳಗಾಗಿಯೇ ತಂದೆ-ತಾಯಿಗಳು ಮಡಿದರಂತೆ. ಮರಣ ಕಾಲದಲ್ಲಿ ತಂದೆಯವರು ಶ್ರೀಧರ ಶರ್ಮರನ್ನು ಕರೆಸಿಕೊಂಡು, ತಮ್ಮ ಅನಂತರ ಅಳಿಯ ನನ್ನು ಕರೆಸಿಕೊಂಡು, ಮಗಳನ್ನೂ ಆಸ್ತಿಯನ್ನೂ ಆತನಿಗೊಪ್ಪಿಸಬೇಕೆಂದು ಪ್ರವಾಣವಚನವನ್ನು ಹೊಂದಿದ್ದರಂತೆ. ಶ್ರೀಧರರು ಸುಂದರ ಶರ್ಮರ ಖಾಸಾ ಭಾವಮೈದುನರಂತೆ.

ಅನಂತರ ಶ್ರೀಧರರು ಕುಮುದಾದೇವಿಯವರನ್ನು ಹೇರಂಭಾಪುರಕ್ಕೆ ಕರೆದುಕೊಂಡು ಹೋದರಂತೆ. ಕಡೆಗೆ ಅವರ ಮಗನಿಗೂ ಆಕೆಗೂ ವಿವಾಹ ಮಾಡಿದರೆ, ಆಸ್ತಿಯು ಯಾವತ್ತೂ ತನುಗೇ ದಕ್ಕುವದೆಂಬ ದುರಭಿಪ್ರಾಯದಿಂದ ಲಗ್ನವನ್ನು ನಡೆಸಲು ಅಪರಿಚಿತವಾದ ಈ ಗ್ರಾಮಕ್ಕೆ ಬಂದು ಸೇರಿದರಂತೆ. ಈ ಹಂಚಿಕೆಯೆಲ್ಲವೂ ಚಂಚಲಾದೇವಿಯದಂತೆ. ಕುಮುದಾದೇವಿಯು ಲಗ್ನಕೊಪ್ಪದಿರಲು, ಚಂಚಲಾದೇವಿಯು ಒಂದು ದಿನ ಕೊಲ್ಲುದ್ಯುಕ್ತಳಾಗಿದ್ದಳಂತೆ. ನಾಥನೂ ಕೊಲ್ಲುವುದಾಗಿ ಹೆದರಿಸುತ್ತಿದ್ದನಂತೆ. ಕುಮುದಾದೇವಿಯು ಯತ್ನವಿಲ್ಲದೆ ಸಮಯ ನಿರೀಕ್ಷಣೆಯಲ್ಲಿದ್ದಳಂತೆ. ಲಗ್ನದ ದಿವಸ ಮಂಟಪದ ಮುಂಗಡೆ ಕುಳಿತಿದ್ದವರಲ್ಲಿ ಒಬ್ಬರು ತನ್ನ ಗಂಡಂದಿ ರಾಗಿದ್ದರಂತೆ. ಅವರನ್ನು ನೋಡುತ್ತಲೇ ಆಕೆಗೆ ಸ್ಮರಣೆ ತಪ್ಪಿತಂತೆ. ಇದು ವಿಷಯದ ಸಾರಾಂಶ.

ಅಲ್ಲದೆ ಮೇಲ್ಕಂಡ ಅಪರಾಧಿಗಳಾದ ಶ್ರೀಧರಶರ್ಮ,

ಚಂಚಲಾದೇವಿ, ನಾಥವಶರ್ಮ ಇವರುಗಳನ್ನು ಕೂಡಲೆ ದಸ್ತಗಿರಿ ಮಾಡಿಸಿ ವಿಚಾರಣೆ ನಡೆಸುವುದರ ಮೂಲಕ ಅಪರಾಧಿಗಳಿಗೆ ತಕ್ಕ ದಂಡನೆ ವಿಧಿಸುವಿರಾಗಿ ನಂಬಿದ್ದೇನೆ; ಮತ್ತು ಕುಮುದಾದೇವಿಯವರು ಕಛೇರಿಯೊಳಗಡೆ ಬರಲು ವಿಷಾದ ಬಟ್ಟುದುದರಿಂದ, ಆಕೆಯ ಪರವಾಗಿ ನಾನು ಕಛೇರಿಯವರನ್ನು ಮೇಲೆ ಹೇಳಿದ ರೀತಿ ಪ್ರಾರ್ಥಿಸುತ್ತೇನೆ.

ಪತ್ತೆದಾರ ರಾಧಾಕಾಂತ.

ಅನಂತರ ನ್ಯಾಯಮೂರ್ತಿಗಳು ತಲೆಯನ್ನು ಮೇಲಕ್ಕೆತ್ತಿದರು. ಹಸ್ತದ ಒತ್ತುವಿಕೆಯಿಂದಲೋ ಏನೋ, ಮುಖದ ಬಣ್ಣವು ಬದಲಾಯಿಸಿದ್ದಿತು. ಅವರು ಅಪರಾಧಿಗಳನ್ನು ನೋಡಿ, “ಇದಕ್ಕೆ ನಿಮ್ಮಗಳ ಅಭಿಪ್ರಾಯವೇನು?” ಎಂದು ಕೇಳಿದರು. ಮೂವರೂ ಮಾತನಾಡಲಿಲ್ಲ. ಚಂಚಲಿಯು ತಲೆ ತಿರುಗಿದವಳಾಗಿ ಕೆಳಕ್ಕೆ ಕುಸಿದು ಬಿದ್ದಳು! ಮಗುವು ಅಳತೊಡಗಿತು. ಜನಾನರು ಮಗುವನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋದರು. ನ್ಯಾಯಮೂರ್ತಿಗಳು ಪುನಃ ಅಪರಾಧಿಗಳನ್ನು ಕುರಿತು, “ಜಾಗ್ರತೆಯಾಗಿ ಹೇಳಬೇಕು; ಇಲ್ಲವಾದರೆ ಇನ್ನೂ ಕೆಲವು ಸಾಕ್ಷಿಗಳ ವಿಚಾರಣೆಯು ನಡೆಯಬೇಕಾಗಿರುತ್ತದೆ.”

ಶ್ರೀಧರನು ಗದ್ಗದಿತ ಕಂಠನಾಗಿ “ಧರ್ಮಾವತಾರ, ಕ್ಷಮಿಸಬೇಕು. ನಾವು ಮರೆಮಾಚಿದರೂ ನಡೆಯುವಂತಿಲ್ಲ. ನಮಗೇನೋ ವಿನಾಶಕಾಲವೊದಗಿತೆಂದು ಅಂತರಾತ್ಮನು ನನಗೆ ಹೇಳುತ್ತಲೇ ಇದ್ದನು. ಹುಂ, ಅಂತರ್ಯದ ದುಃಖಗಳನ್ನು ಹೇಳಿಕೊಂಡೇನು ಪ್ರಯೋಜನ? ಈಗೊಮ್ಮೆ ಬಿಟ್ಟು ಬಿಡಿ. ಇನ್ನೆಂದಿಗೂ ಇಂತಹ ಅಪರಾಧಗಳಿಗೆ ಅವಕಾಶ ಕೊಡುವದಿಲ್ಲ”

ಎಂದು ಹೆಂಗಸಿನಂತೆ ರೋದಿಸತೊಡಗಿದನು.

ನ್ಯಾಯ:—ಸರಿ, ಕರ್ಮಕ್ಕೆ ತಕ್ಕ ಫಲವನ್ನನುಭವಿಸಲೇ ಬೇಕು.

ಶ್ರೀಧರನು ಮತ್ತೇನನ್ನೋ ಹೇಳ ಹೋದನು. ನ್ಯಾಯ ಮೂರ್ತಿಗಳಷ್ಟಕ್ಕೆ ತಡೆದರು. ಅನಂತರ ಅವರು ಏನನ್ನೋ ಬರೆಯ ತೊಡಗಿದರು. ಜನಗಳ ಉತ್ಸಾಹವು ಹೆಚ್ಚಾಯಿತು. ನ್ಯಾಯಾಧೀಶರು ತೀರ್ಪು ಬರೆಯುತ್ತಿರುವರು. ಮುಂದಿನ ವಿದ್ಯಮಾನವು ಯಾವರೀತಿ ಪರಿಣಾಮಿಸುವದೋ? ಎಂದು ಪ್ರೇಕ್ಷಕರು ಗುಸ-ಗುಸನೆ ಮಾತನಾಡಿಕೊಳ್ಳುತ್ತಾ ವಿಹ್ವಲರಾಗಿ ನ್ಯಾಯಮೂರ್ತಿಗಳ ಮುಖವನ್ನೇ ನೋಡಹತ್ತಿದ್ದರು.

ನ್ಯಾಯಮೂರ್ತಿಗಳು ಬರೆದು ಪೂರೈಸಿದ ಬಳಿಕ ಗುಮಾಸ್ತೆಯನ್ನು ಕುರಿತು “ ಈ ತೀರ್ಪನ್ನು ಓದಿ ಹೇಳು. ನಾನು ಕೊಂಚ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿದೆ” ಎಂದು ಆಜ್ಞಾಪಿಸಿ, ಜಾಗ್ರತೆಯಾಗಿ ಆಸನದಿಂದಿಳಿದು, ಪ್ರತ್ಯೇಕನಾದ ದ್ವಾರದಿಂದ ವಿಶ್ರಾಂತಿಗೃಹದೊಳಕ್ಕೆ ಹೋದರು. ಅನಂತರ ಗುಮಾಸ್ತನು ಅದನ್ನು ಈ ರೀತಿ ಓದತೊಡಗಿದನು:-

“ಪತ್ತೇದಾರ ರಾಧಾಕಾಂತರು ತಂದಿರುವ ನೊಕದ್ದಮೆಯು ನಿಜವೆಂದು ತಿಳಿದು ಬಂದಿರುವುದರಿಂದಲೂ, ಕೆಲವು ಅಂತರ್ಯವಾದ ಸಾಕ್ಷಿಗಳ ರುಜುವಾತಿನಿಂದಲೂ ಶ್ರೀಧರಶರ್ಮ, ಚಂಚಲೆ, ಮಾಧವಶರ್ಮ ಇವರುಗಳ ಮೇಲೆ ತಪ್ಪು ಸಾಬೀತಾಗಿ ದೋಷಿಗಳೆಂಬುದಾಗಿ ಧರ್ಮಶಾಸ್ತ್ರವು ಹೇಳುತ್ತದೆ; ಅಲ್ಲದೆ, ಅದಕ್ಕೆ ತಕ್ಕ ದಂಡನೆಯನ್ನು ಈ ಕೆಳಗೆ ಕಂಡ ರೀತ್ಯಾ ವಿಧಿಸಲಾಗಿರುತ್ತೆ.

ಎರಡನೇ ಅಪರಾಧಿನಿ ಚಂಚಲಿಯು ತನ್ನ ದುಷ್ಟಾಧ್ಯಕ್ಕೆ ಒಂದನೇ ಅಪರಾಧಿಯಾದ ಶ್ರೀಧರಶರ್ಮನಿಗೆ ಪ್ರೇರೇಪಿಸಿ, ತನ್ನ ಕಾರ್ಯಸಾಧನೆಯನ್ನು ಮಾಡಿಕೊಳ್ಳಲು ಪ್ರಯತ್ನಪಟ್ಟುದರಿಂದ ಲೂ ಮತ್ತು ಕುಮುದಾದೇವಿಯನ್ನು ಕೊಲ್ಲಲು ಅಥವಾ ಕೊಲ್ಲುವಂತೆ ಹೆದರಿಸಿರುವುದರಿಂದಲೂ, ಪರರ ಆಸ್ತಿಯನ್ನು ದಕ್ಕಿಸಿಕೊಳ್ಳುವದರ ಸಲುವಾಗಿ ಲಗ್ನವಾಗಿದ್ದಾಕೆಯನ್ನು ಪುನಃ ಲಗ್ನವಾಗೆಂದು ಪೀಡಿಸಿ ಭಯೋತ್ಪಾದನೆ ಮಾಡಿ ಲಗ್ನ ನೇರ್ಪಡಿಸಿದ್ದರಿಂದಲೂ, ಈಕೆಯು ಅನೇಕ ನಿಬಂಧನೆಗಳನ್ನೊಳಗೊಂಡ ಶಿಕ್ಷಾರ್ಥ ಳಾಗುತ್ತಾಳೆ. ಆದುದರಿಂದ ಈಕೆಗೆ ಮೂರುವರುಷ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ.

ಒಂದನೇ ಅಪರಾಧಿಯು, ತಾನು ಸ್ವಯಂ ತಿಳಿದವನಾಗಿಯೂ ಇದ್ದು, ಸ್ತ್ರೀವ್ಯಾಮೋಹಪರನಾಗಿ ಎರಡನೇ ಅಪರಾಧಿಯ ಮಾತಿನಂತೆ ಕುಣಿಯುತ್ತಾ ತನ್ನ ಪ್ರಮಾಣ ವಚನವನ್ನು ಸಹ ಹಾಳುನಾಡಿಕೊಂಡು ಮೋಸ ನಾಡಿರುವದಲ್ಲದೆ, ತಾನೂ ಸಹ ಮೋಸಕ್ಕೊಳಪಟ್ಟಿರುತ್ತಾನೆ. ಆದುದರಿಂದ ಈತನಿಗೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಮೂರನೇ ಅಪರಾಧಿ ನಾಧವಶರ್ಮನು ಒಂದು-ಎರಡನೇ ಅಪರಾಧಿಗಳೊಡನೆ ಸಹಕರಿಸಿ, ಕುಮುದಾದೇವಿಯನ್ನು ಹೆದರಿಸಿದ್ದಕ್ಕಾಗಿಯೂ, ಕೊಲ್ಲುವದಾಗಿ ಭಯೋತ್ಪಾದನೆಯನ್ನುಂಟು ಮಾಡಿದುದಕ್ಕಾಗಿಯೂ ಎರಡು ವರ್ಷಗಳ ಕಠಿಣ ಶಿಕ್ಷೆವಿಧಿಸಲಾಗಿದೆ.


ಪ್ರಮೋದಕುಮಾರ, ಬಿ ಏ.

ಒಂದನೇ ತರಗತಿ ನ್ಯಾಯಾಧಿಪ,
ಭವಾನಿಸುರ.

ತೀರ್ಪು ಹೇಳುವುದು ಪೂರ್ತಿಯಾಗುವುದರೊಳಗಾಗಿ ಮೂವರು ಅಪರಾಧಿಗಳ ಕರಗಳಿಗೂ ಕೈ-ಕೋಳಗಳು ತೊಡಿಸಲ್ಪಟ್ಟವು. ಜೀವಚಕ್ರಗಳಂತಿದ್ದ ಅವರನ್ನು ಮರುಕ್ಷಣದಲ್ಲಿಯೇ ಆ ಸ್ಥಳದಿಂದ ತೊಲಗಿಸಿಕೊಂಡು ಹೋದರು. ಪ್ರೇಕ್ಷಕರು ಹಲವು ಬಗೆಯಾಗಿ ಮಾತನಾಡಿಕೊಳ್ಳುತ್ತಾ ಒಬ್ಬೊಬ್ಬರಾಗಿ ಕಾಲಿಗೆ ಬುದ್ಧಿ ಹೇಳಿದರು. ಆ ವಿವಸ ಕಚೇರಿಯು ಅಷ್ಟಕ್ಕೇ ನಿಲ್ಲಿಸಲ್ಪಟ್ಟಿತು.

ನ್ಯಾಯಾಸ್ಥಾನದಲ್ಲಿ ರಾಧಾಕಾಂತನೊಬ್ಬನ ವಿನಃ ಉಳಿದವರೆಲ್ಲರೂ ಹೊರಟು ಹೋದರು. ಇದಾದ ಕೊಂಚ ಹೊತ್ತಿನಲ್ಲಿಯೇ ನ್ಯಾಯಮೂರ್ತಿಗಳು ವಿಶ್ರಾಂತಿ ಮಂದಿರದಿಂದ ಕುಮುದಾ ವೇವಿಯವರೊಂದಿಗೆ ನ್ಯಾಯಮಂದಿರದೊಳಕ್ಕೆ ಬಂದು, ರಾಧಾಕಾಂತನನ್ನು ನೋಡಿ “ಮಿತ್ರಾ, ನಿನ್ನ ಉಪಕೃತಿಯನ್ನೆಂತು ಬಣ್ಣಿಸಲಿ?” ಎಂದರು. ಆನಂದಾತಿಶಯದಿಂದ ಅದಕ್ಕೆ ಉತ್ತರವೀಯುತ್ತಾ, ರಾಧಾಕಾಂತನು “ ಸದ್ಯಕ್ಕೆ ಕೋಪಮಾಡದೆ, ಕೃಪೆಮಾಡಿರಲ್ಲ! ಅಷ್ಟಕ್ಕೇ ಧನ್ಯನಾದೆನು.”

ಹೀಗೆಂದು ಮಾತನಾಡಿಕೊಳ್ಳುತ್ತಾ ಹೊರಗಡೆಗೆ ಬಂದರು. ಶಕಟವೊಂದು ಸಿದ್ಧವಾಗಿದ್ದಿತು. ಮೂವರೂ ಅದರಲ್ಲಿ ಕುಳಿತರು. ಶಕಟವು ತನ್ನ ಚಲನಾಚಾರುಗಳನ್ನು ತೋರಿಸುತ್ತಾ ಹೊರಟಿತು.



[೧೭]



ಲಭಾಸ್ವರನ ಎಳೆಗಿರಣಗಳಿಂದ ಮೂಡಲವು ಪ್ರಭಾಜನಿತವಾಗಿದ್ದಿತು. ಎಳೆಯ ಗಿಡಬಳ್ಳಿಗಳ ಮೇಲಿನ ಹಿಮಬಂದುಗಳು ಮುತ್ತುಗಳಂತೆ ಮೆರಗುತ್ತಿದ್ದವು. ಎಳೆಬಿಸಿಲಿನ ಒಲವಿಗೆ ಮೈ ಮರೆತಿದ್ದ ದ್ವಿಜಸಂತತಿಯ ಕಾಕಿಲೀ ನಿನಾದವು ಕಿವಿಗಿಂಪಾಗಿದ್ದಿತು. ಬಹಳ ಕಾಲದಿಂದಲೂ ತಮ್ಮ ಪ್ರಿಯ ನನ್ನಗಲಿದ್ದ ಕಮಲಗಳು, ವಿತ್ರಾಗಮನದಿಂದ ವಿಕಸಿತವದನವಾದುವು. ಅಂತಹ ಸಮಯದಲ್ಲಿ ಪ್ರಕೃತಿರಮಣಿಯ ಸೊಬಗನ್ನು ನೋಡುತ್ತಾ ಪ್ರಮೋದಕುಮಾರನು ತನ್ನ ನಿವಾಸದ ಮುಂದಿನ ಕೈ ತೋಟದಲ್ಲಿ ನಿಂತಿದ್ದನು. ಆಗ ಕುಮುದಾ ದೇವಿಯಾತನಿದ್ದಲ್ಲಿಗೆ ಬಂದು 'ಹೊತ್ತು ಮೂಡಿ ಬಹಳ ಹೊತ್ತಾಗುತ್ತಾ ಬಂದರೂ ಕಸಗೂಡಿಸುವ ಪರಿಚಾರಕಳಿನ್ನೂ ಬರಲೇ ಇಲ್ಲ.' ಎಂಬುದಾಗಿ ಹೇಳಿದಳು. ಪ್ರಮೋದನು, "ಹಿಂದುಗಳ ಲಕ್ಷಣವೇ ಹೀಗೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ದುರಭಿಮಾನ-ಸೋಮಾರಿತನಗಳಿಂದ ಮೆರೆದು ಹೋಗುತ್ತಾರೆ. ಹೋಗಲಿ. ಈ ದಿನವೇ ಬೇರೆಯವಳನ್ನು ಗೊತ್ತು ಮಾಡುತ್ತೇನೆ." ಎಂದು ಹೇಳುತ್ತಿದ್ದಂತೆಯೇ "ಒಂದು ಹಿಡಿ ಭಿಕ್ಷಾ ನೀಡಿ, ತಾಯಿ!" ಎಂಬ ದೀನವಾಣಿಯು ಕೇಳಬಂದಿತು. ಕುಮುದೆಯೂ, ಪ್ರಮೋದನೂ ತುಂಡುಗೋಡೆಯ ಹೆಬ್ಬಾಗಿಲ ಕಡೆ ನೋಡಿದರು. ಒಬ್ಬ ವಯಸ್ಸು ಪೂರಿದ ಹೆಂಗಸು ಚಿಂದಿ ಬಟ್ಟೆಗಳನ್ನಟ್ಟು ವಿಕೃತಾಕಾರವಾಗಿ, ನಿಂತಿರಲು ಸಹ ತ್ರಾಣವಿಲ್ಲದೆ.

ಊರುಗೋಲಿನ ಆಧಾರದಿಂದ ನಡುಗುತ್ತಿದ್ದಳು. ಪಕ್ಕದ
 ಲ್ಲೊಬ್ಬ ಪ್ರಾಯದ ಹುಡುಗಿ. ಅವಳೂ ಅದೇ ವೇಷದಲ್ಲಿದ್ದ
 ಳಾದರೂ, ಅವಳ ಮುಖದಲ್ಲಿನ ಕಾಂತಿಯು ಮಾತ್ರ ರಸಿಕರನ್ನು
 ರಂಜಿಸುವಂತಿದ್ದಿತು. ಕೆಲವರು ಉಡಿಗೆ-ತೊಡಿಗೆಗಳಿಂದಲೂ
 ಒಡವೆ-ವಸ್ತುಗಳಿಂದಲೂ ರೂಪವತಿಯರಾಗುವೆನೆಂದು ಭಾವಿಸು
 ವರು; ಆದರೆ ಆ ಭಿಕಾರಿಣಿಯ ಆಕಾರವು ಅಂತಹುದಲ್ಲ.
 ಅವಳ ಕಂಕುಳಲ್ಲೊಂದು ಗಂಡು ಮಗು. ಅದಕ್ಕೆ ಬಟ್ಟೆಯೇ
 ಇಲ್ಲ. ಭಿಕಾರಿಣಿಯ ಚಿಂದಿಯ ಸೆರಗೇ ಅದಕ್ಕೆ ಬಟ್ಟೆ. ಆ
 ದೃಶ್ಯವನ್ನು ನೋಡಿ ಕುಮುದೆಯ ಹೃದಯವು ಕರಗಿ ನೀರಾ
 ಯಿತು! ಆಕೆಯು ಕರುಣಾಸಪೂರಿತವಾದ ವಾಣಿಯಿಂದ,
 “ಇಲ್ಲಿ ಬಾರೆ ಅಮ್ಮಾ” ಎಂದು ಕರೆದಳು. ಅವಳು ತಾನೊಬ್ಬಳೇ
 ಹೋಗಬೇಕೋ-ಜೊತೆಯವಳನ್ನೂ ಕರೆದುಕೊಂಡು ಹೋಗ
 ಬೇಕೋ ತೋಚದೆ, ಯೋಚಿಸುತ್ತಾ ಹಾಗೆಯೇ ನಿಂತಳು.
 ಪ್ರಮೋದನೂ ಕುಮುದೆಯೂ ಬಾಗಿಲ ಹತ್ತಿರಕ್ಕೆ ಹೋದರು.
 ಪ್ರಮೋದನ ಎದೆಯು ದಡ-ದಡನೆ ಹೊಡೆಯತೊಡಗಿತು. ಮೈ
 ಮೇಲೆ ಕೂದಲುಗಳೆದ್ದವು. ಅವನನ್ನು ನೋಡುತ್ತಲೇ
 ವಯಸ್ಸು ಮೀರಿದ ಹೆಂಗಸು, ಸಿಂಹವನ್ನು ಕಂಡ ಸಲಗದಂತಾ
 ದಳು. ಸ್ವಲ್ಪ ಹೊತ್ತು ಹಾಗೆಯೇ ನಿಂತಿರಲು, ಸಾಧ್ಯವಿಲ್ಲದೆ
 ದೊಪ್ಪನೆ ಬಿದ್ದುಬಿಟ್ಟಳು! ಬಂಡೆಯೊಂದಕ್ಕೆ ತಲೆಯು ಡಕ್ಕ
 ಹೊಡೆಯಿತು. ಬಿದ್ದವಳು ಹಾಗೆಯೇ ದೀರ್ಘನಿದ್ರಾಪರವಶ
 ಳಾದಳು. ಮತ್ತೊಬ್ಬಳು ಬನಳಿ ಬಂದಂತಾಗಿ, ಮಗುಸಮೇತ
 ಪ್ರಮೋದನ ಪಾದಗಳ ಮೇಲುರುಳಿದಳು. ಕುಮುದೆಯು ಆ
 ಸಂಘಟನೆಯನ್ನು ನೋಡುತ್ತಾ, ಹಾಗೆಯೇ ಪ್ರಮೋದನ ಕಡೆಗೆ

వోడెదఱు. ప్రమోదన కణ్ణుగళింద ఎరడు తోట్టు
 లుజ్జోదకగళు గండస్థలద మేలీ హాదు డోదువు.
 కుముదేగే భయాత్పద్యగళేకకాలదల్లుంటాదువు. ప్రమో
 దను ప్రజ్ఞీయిల్లదవనంతే, తన్న అధికార-గౌరవవన్న
 డహా తోరేదు “ఎళు రత్నా, ఎని అవస్థే?” ఎందు, మేలీ
 వీదవళ తోలుగళన్ను హిడదేబ్బిసిదను. కుముదేయు
 తదన్న కండు, ఎనూ తోచదే మగువన్న తానెత్తి
 క్కొండు “యాచివరు?” ఎంబుదాగి గండనన్ను కేళిదఱు.
 ప్రమోదను సంతాపద లుద్వేగదల్లి ‘కుముదా, ఇవరే?..’
 ఎందు, ఎనూ డేళలారదవనాగి అష్టకే నిల్లిసిదను.
 భికారిణీయు ఆ డోత్తిగే క్కొంచ జేతరిసిక్కొండు దుఃఖ
 సనితవాద వాణీయింద “తావు అందు రాత్రే డేళి డోద
 సాతుగళు ఈగ డేళిదంతిదే”

ప్రమోద:—ఈ స్థితియేను?

భికారిణీ:—ఆ రాత్రే తమ్మన్ను సాగగళిసిద నాను
 కునేయ తలబాగిల అగుళియన్ను డాకలు మరేతు డోదే.
 క్కిందు మనేయల్లి స్వల్ప జగళవూ ఆయితు. అందే
 యారో మనేయోళగే డోక్కు, నమ్మ సకల ఆస్తియన్నూ
 సోజిక్కిండు డోదరు. ఆనంతర నమ్మ తాయియు
 నానూ దిక్కు కాణదే, బఠళ అవస్థేగే గురియాదేవు.
 కావు డునః బరలే ఇల్ల. నన్న అంతరంగవన్ను బేర్పడిస
 సీకేందు నమ్మ తాయియు బఠళ డేళి నోడిదఱు.
 స్విదఱు; డోడేదఱు. ఎను మాడిదరూ అవళ ఫలవు ఫలిస

ಲಿಲ್ಲ. ನನ್ನ ಅಂತರಾತ್ಮನು ಅದಕ್ಕೆ ಒಪ್ಪಲಿಲ್ಲ. ಅದೇತಕ್ಕೇಂ
ಬುದು ನನಗೆ ತಿಳಿಯದು. ಕಡೆಗೆ ಹಣವನ್ನರ್ಜಿಸಲು ಮಾರ್ಗವಿಲ್ಲ
ದೆಯೂ, ತಮ್ಮನ್ನು ಕಾಣದೆಯೂ, ಅದೇ ಪಟ್ಟಣದಲ್ಲಿ
ಯಾಚಕವೃತ್ತಿಯನ್ನವಲಂಬಿಸಲು ನಾಚಿಕೆಯಿಂದ ಮನಸೊಪ್ಪ
ದೆಯೂ ಈ ರೀತಿ ಅಲಿಯುತ್ತಿದ್ದೆವು. ಅನಂತರ ಈ ದೌರ್ಭಾಗ್ಯನ
ಗರ್ಭವು ಬೇರೆ ನಿಂತಿರುವುದಾಗಿ ತಿಳಿದು ಬಂದಿತು. ಅಯ್ಯೋ!
ಆ ಕಷ್ಟಗಳನ್ನೆಲ್ಲಾ ಮನಸ್ಸಿಗೆ ತಂದರೆ, ಹೃದಯವೇ ಒಡೆದು
ಹೋಗುತ್ತದೆ.

ಹೀಗೆಂದು ರೋದಿಸಿದಳು. ಪ್ರಮೋದನು ಸಂಕಟ
ಪಡುತ್ತಾ “ನಿಮ್ಮ ತಾಯಿಯು ಮೃತಳಾದಳಲ್ಲಾ!” ಎಂದನು.
“ಇಂದಿಗೆ ನಾನೇ ಧನ್ಯಳಾದುದು,” ಎಂದು ಭಿಕಾರಿಣಿಯು
ಶಾಂತಳಾಗಿ ಹೇಳಿದಳು. ಅನಂತರ ಪ್ರಮೋದನು “ಪಾಪಿಗೆ
ತಕ್ಕ ಪ್ರಾಯಶ್ಚಿತ್ತವಾದಂತಾಯಿತಲ್ಲವೇ ರತ್ನಾ?” ಎಂದನು.
“ಅಯ್ಯೋ! ನನಗಿಂತಲೂ ಪಾಪಿಗಳು ಈ ಲೋಕದಲ್ಲುಂಟೆ? ಈ
ಗತಪ್ರಾಣಳ ಮಾತಿನ ಹೆದರಿಕೆಗೆ, ನಾನು ತಮಗೆ ಅನೇಕ
ವಿಧದಲ್ಲಿ ದ್ರೋಹ ಮಾಡಿರುವೆನು. ಅಂಚೆಗೆ ಹಾಕ.....”
ಮುಂದೆ ಮಾತು ಹೇಳಗೊಡಿಸದೆ ಪ್ರಮೋದನು “ನನಗೆ ಗೊತ್ತು.
ಮುಂದಕ್ಕೆ ಹೇಳಬೇಡ” ಎಂದನು. ವಿಸ್ಮಯಪೂರಿತ ನೇತ್ರ
ಗಳಿಂದ ಭಿಕಾರಿಣಿಯು “ಏನು, ತಮಗೆ ಗೊತ್ತೇ?” ಎಂದಳು.
ಪ್ರತಿಯಾಗಿ “ಅಹುದು” ಎಂದನು ಪ್ರಮೋದನು ವಿಹ್ವಲನಾಗಿ.
ಭಿಕಾರಿಣಿಯು “ಮಹಾಶಯ, ಅನಂತರ ತಮ್ಮನ್ನೆ ಅರಸುತ್ತಿದ್ದೆ.
ದೊರೆತಿರಿ. ಜೊತೆಯಲ್ಲಿದ್ದ ಕಂಟಕಳೂ ತೊಲಗಿದಳು. ಈ ಜನ್ಮ
ದಲ್ಲಿ ನನಗೇನು ಬೇಕೋ ಆ ಕಷ್ಟ-ಸುಖಗಳನ್ನೂ ಅನುಭವಿಸಿ

ದ್ದಾಯಿತು. ನನಗೆ ಮತ್ತಾವುದೂ ಬೇಡ. ತಮ್ಮ ಚರಣ ಸೇವೆ ಮಾಡಲು ಸಹ ನಾನು ಅಯೋಗ್ಯಳು; ಆದರೆ ಒಂದನ್ನು ಮಾತ್ರ ತಾವು ಕರುಣಿಸಬೇಕು.” ಎಂದಳು.

ಪ್ರಮೋದ:—ಯಾವುದನ್ನು?

ಭಿಕಾರಿಣಿ:—ತಾವು ಅನುಗ್ರಹಿಸುವುದಾದರೆ ಹೇಳುತ್ತೇನೆ.

ಪ್ರಮೋದ:—ಹೇಳು, ನೋಡುವಾ.

ಭಿಕಾರಿಣಿ :— ಈ ಭಿಕಾರಿಣಿಯನ್ನು ಪರಿಚಾರಕಳನ್ನಾಗಿ ತಮ್ಮ ಆಶ್ರಯದಲ್ಲಿಟ್ಟುಕೊಂಡು ಉದ್ಧಾರಮಾಡಬೇಕೆಂದು ಬೇಡುವೆನು.

ಕುಮುದೆಗೆಲ್ಲವೂ ಗೊತ್ತಾದಂತಾಯಿತು. ಪ್ರಮೋದನು ಕುಮುದೆಯ ಕಡೆಗೆ ಪ್ರಶ್ನೆ ಮಾಡುವ ದೃಷ್ಟಿಯಿಂದ ನೋಡಿದನು. ಆಗ ಕುಮುದೆಯು ಕಂಕುಳದಲ್ಲಿದ್ದ ಮಗುವನ್ನು ಮುದ್ದಿಡುತ್ತಾ “ ತಮ್ಮ ಅಚ್ಚಿನಲ್ಲೊತ್ತಿದಂತಿದೆ, ಈ ಮಗು!” ಎಂದಳು ಮಂದಹಾಸ್ಯದಿಂದ. ಪ್ರಮೋದನು ಆ ಪ್ರತ್ಯುತ್ತರ ಬರುವದೆಂದು ಕನಸಿನಲ್ಲಿಯೂ ತಿಳಿದಿರಲಿಲ್ಲ. ಉದ್ವೇಗವೂರಿತನಾದ ಅವನು, ಗದ್ಗದಿತ ಕಂಠನಾಗಿ ಹೀಗೆಂದು ಹೇಳಿದನು:

“ಕುಮುದಾ, ನೀನು ಕೇವಲ ಕುಮುದಳೇ ಅಲ್ಲ, ಕುಮುದ ಮಣಿ!”



